WENDT (INDIA) LIMITED

No. 69/70, Sipcot, Hosur 635 126, Tamilnadu, INDIA

Telephone: + 91 4344.405500

Telefax : + 91 4344 405620 / 405630
E-mail : wil@wendtindia.com
Web : www.wendtindia.com
CIN: : L85110KA1980PLC003913



27th June 2024

BSE Limited

1st Floor, New Trading Ring Rotunda Building, P J Towers

Dalal Street, Fort Stock Code: 505412

Mumbai 400 001

National Stock Exchange of India Ltd.

Plot No. C/1, G Block

Bandra - Kurla Complex, Bandra (E) Stock Code: WENDT

Mumbai 400 051

Dear Sir/Madam,

Sub.: Advertisements regarding convening of 42^{nd} Annual General Meeting through Video Conferencing / Other Audio Visual Means

This is with reference to our letter dated 25th April 2024 intimating you of the convening of the 42nd Annual General Meeting on Monday, the 22nd July 2024 through Video Conferencing / Other Audio Visual Means.

In connection with the above, enclosed herewith is a copy of the advertisements published on 27th June 2024 in the Business Standard (English) and Vijaya Karnataka (Kannada) pursuant to the relevant provisions of the Companies Act, 2013, the rules referred thereunder and SEBI (Listing Obligations and Disclosure Requirements) Regulations, 2015.

Kindly take note of the same.

Thanking you.

Yours faithfully, For Wendt (India) Limited

Arjun Raj P Company Secretary



ANAND RATHI

Anand Rathi Global Finance Limited:

DEMAND Express Zone, A Wing, 10th Floor, Western Express Highway, Diagonally Opposite Oberoi Mall, Goregaon (E), Mumbai - 400 063 India NOTICE

Diagonally Opposite Oberoi Mall, Goregaon (E), Mumbai - 400 063 India

Whereas the borrowers/co-borrowers hereunder have availed the financial assistance from Anand Rathi Global Finance Ltd. We state that despite having availed the financial assistance, the borrowers/co-borrowers have committed various defaults in repayment of interest and principal amounts as per due dates. The account has been classified as Non-Performing Asset on the respective dates mentioned hereunder in accordance with the directives/guidelines issued by Reserve Bank of India. The Authorized Officer of Anand Rathi Global Finance Ltd. under Securitization and Reconstruction of Financial Assets and Enforcement of Security Interest Act, 2002 & in exercise of power conferred under Section 13(2) read with Rule 3 of Security Interest (Enforcement) Rules, 2002 issued Demand Notices on respective dates mentioned herein below under Section 13(2) of SARFAESI Act, 2002 calling upon the following borrowers/mortgagors to repay the amount mentioned in the notice together with further interest at the contractual rate on the amount mentioned in the notices and incidental expenses,cost,charges etc. until the date of payment within 60 days from the date of the notices.

NAME OF THE BORROWER/CO-BORROWER/S / ADDRESS

NAME OF THE BORROWER/CO-BORROWER/S / ADDRESS (1) M/s R. R. Creations (Borrower) No. 9 & 10, 3rd Cross, Muneshwara Block, Haralukunte Village, Begur Hobli, Bangalore: 560068. (2) Mrs. Shashirekha C. C. (Co-Borrower) No. 109, Block, 1st Floor, Dhathri Residency, Mylasandara Raod, Begur, Bangalore: 560068. (3) Mr. H. K. Guruprasad (Co-Borrower) No. 109, B Block, 1st Floor, Dhathri Residency, Mylasandara Raod, Begur, Bangalore: 560068. (4) M/s. Sri Sai Ram Printtec (Co-Borrower) No. 9 & 10, 3rd Cross Auneshwara Block, Haralukunte Village, Begur Hobli, Bangalore: 560068

NPA DATE: 12/06/2024, DATE OF DEMAND NOTICE: 18/06/2024 Property Address: - House No. 190, Khata No. 34, Sy. No. 43, 1st Cross, Somasandrapalya, Haralakunte Post, Begur Hobli, Bangalore: 560102. North: - House Belongs to Anand, South: - House Belongs to Mary, East:-Road & House Belongs to Ramachandra, West:- House Belongs to Thimmanna

Principal Outstanding **EMI Amount Pending** Broken period Interest 13,097 Legal Charge Over Due interest 23,249 EMI Bounce 15,160 **Notice Charges** Total outstanding 7,425,399

LOAN AMOUNT: Rs. 73,50,000/-

In the circumstances as aforesaid, the notice is hereby given to the above borrowers to pay the outstanding dues as mentioned above along with future interest and applicable charges within 60 days from the date of the publication of this notice failing which further steps will be taken after the expiry of 60 days of the date of this notice against the secured assets including taking possession of the secured assets of the borrowers and the mortgagors under Section 13(4) of Securitistation and Reconstruction Financial Assets and Enforcement of Security Interest Act. 2002 and the applicable rules thereunder. In case you are desirous of making any representation in response to this notice, please mark the same to our Authorised Officers Mr. Abhishek Chand, Anand Rathi Global Finance Ltd. at 8th floor, "A" Wing, Express Zone Building, Western Express Flighway Road, Goregaon (East), Mumbai: 400063, only to enable us to respond in time. Please note that we shall not be responsible for not responding to any of your representations made in response to this notice if the same is addressed to any other person or place. Please note that under Section 13(13) of the said Act, no Borrower shall, transfer by way of sale, lease or otherwise any of his secured assets referred to in the notice, without prior written consent of the secured credit or the notice of the secured credit or the notice without prior written consent of the secured credit or the notice of the secured credit or the notice of the secured credit or the notice of the notice of the secured credit or the notice of the not ecured assets referred to in the notice, without prior written consent of the secured creditor. Date: 18/06/2024 | Place: Bangalore

Sd/-, Anand Rathi Global Finance Limited, Authorised Officer

झारखण्ड राज्य ग्रामीण पथ विकास प्राधिकरण (JSRRDA) एफ०एफ०पी० भवन, तृतीय तल्ला, धुर्वा, राँची -834004, झारखण्ड

अल्पकालीन ई—पुनर्निविदा आमंत्रण सूचना (4th Call) PR No. 317653 Dated 01.02.2024

अल्पकालीन ई-पुनर्निविदा संख्या:- 16/2024-25 दिनांक :- 26 06 2024 anniar demanagraphicaleme aigh ann budha

| નુહ | य आमयता, जेंंंंग्रेसेटऑरेंटऑरेंटऑरेंटऑरेंटऑर होरी निम्नीववरण के अनुसार e-procurement पद्धात से निवदा आमात्रत का जाता है। | | | | | | |
|-------------|--|-------------------|---|--|---------------------------------|---|-----------------------------|
| क्र० सं० | | प्रखण्ड का नाम | | कार्य का नाम | प्राक्क अंक में (लाख में) | लित राशि अक्षर में (रूपये में) | कार्य समाप्ति की अवधि |
| 1 | 2 | 3 | | 4 | 5 | 6 | 7 |
| 1 | JH-M- GIR- 04 / 2023-24 | गाण्डेय | 1 | T04 से उदयपुर तक पथ का सुदृढ़ीकरण कार्य। (लं० — 4.350 कि०मी०) | | | |
| | | गाण्डेय | 2 | T04 जोरासिमर तक पथ का सुदृढ़ीकरण कार्य। (लं० — 5.700 कि०मी०) | 1231.985 | बारह करोड़ इकतीस लाख अंद्रानवे हजार | 15 महीना |
| | | गाण्डेय | 3 | T04 जोरासिमर से पहरमा तक पथ का सुदृढ़ीकरण कार्य। (लं० – 2.400 कि०मी०) | | | |
| | | गाण्डेय | 4 | T07 से गगणपुर तक पथ का सुदृढ़ीकरण कार्य। (लं० — 1.750 कि०मी०) | | | |
| | | गाण्डेय | 5 | T05 से चौरा तक पथ का सुदृढ़ीकरण कार्य। (लं० – 2.000 कि०मी०) | 1231.963 | पाँच सौ रू० मात्र | । १५ महाना |
| | | गाण्डेय | 6 | T02 से कोरियाद तक पथ का सुदृढ़ीकरण कार्य। (लं० — 5.700 कि०मी०) | | 11/2 | |
| | | गाण्डेय | 7 | T01 बमनडीहा तक पथ का सुदृढ़ीकरण कार्य। (लं० — 2.180 कि०मी०) | | | |
| | | गाण्डेय | 8 | T03 से पहलिया तक पथ का सुदृढ़ीकरण कार्य। (लं० — 1.730 कि०मी०) | | | |

- वेबसाईट में निविदा प्रकाशन की तिथि:-03.07.2024
- ई-निविदा प्राप्ति की अंतिम तिथि एवं समयः- 18.07.2024 अपराहन 5.00 बजे तक। निविदा खोलने की तिथि एवं समय:—19.07.2024 .अपराह्न 5.00 बजे।
- 5. निविदा आमंत्रित करने वाले पदाधिकारी का नाम एवं पताः— मुख्य अभियंता का कार्यालय, जे०एस०आर०आर०डी०ए०, राँची, एफ०एफ०पी० भवन, तृतीय तल्ला, धूर्वा, राँची –834004, झारखण्ड।

 ई—निविदा प्रकोष्ठ का दरभाष सं०-विस्तृत जानकारी के लिए वेबसाईट jharkhandtenders.gov.in में देखा जा सकता है।

PR 327771 (Rural Work Department) 24-25 (D)

अभियंता प्रमुख ग्रामीण कार्य विभाग—सह— जे०एस०आर०आर०डी०ए०, राँची।

SALE NOTICE UNDER INSOLVENCY AND BANKRUPTCY CODE,2016 M/s SAMRUDDHI REALTY LIMITED- IN LIQUIDATION (CIN: L07010KA2003PLC032934)

REGD. OFFICE: 2nd Floor, No 1, Tate Lane, Richmond Road Cross Bengaluru KA 560025
Office of Liquidator: Office No. 58, 3rd Cross, Vinayak Nagar, Hebbal, Bengaluru 560024
Phone: 080 2390 2344 e-mail: srl@psri.in; plan@psri.in

E-Auction under Insolvency and Bankruptcy Code 2016 Date and Time of E-Auction 01-08-2024 at 11:00 AM to 01:00 PM (with unlimited extension of 10 minutes each)

Sale of assets of M/s SAMRUDDHI REALTY LIMITED (Corporate Debtor) in Liquidation forming part of Liquidation Estate by the Liquidator appointed by the Hon'ble National Company Law Tribunal, Bengaluru Bench vide order dated 13.03.2020. The sale will be carried by the undersigned through the E-Auction platform National E-Governance Services Limited (NeSL), having the link as https://nesl.co.in/auctionnotices-under-ibc/on "As is where is basis", "As is what is basis", "Whatever there is basis" and "Without any recourse basis"

| Block | Particulars of Assets | Location/Description | Reserve Price | EMD (INR | Networth (INR | Refundable Participation | Bid Incremental |
|-------|---|--|------------------|-------------|------------------|-----------------------------|--------------------|
| | | | (INR Crores) | | Crores) | Deposit (Lakhs) | Value (Lakhs) |
| A1 | Project Doddsworth/ Florence 2 Villas (95% complete) Unit No. A & B | Situated on Site No. 4 & 6, Whitefield, Dodsworth Layout, Krishnarajapura Hobli Bengaluru (Google Coordinates 12.9713, 77.7459 https://maps.app.goo.gl/SrsJBaDGBs hw1Wt88) | 5.75 | 0.52 | 6.00 | 5.75 | 5.00 |
| A2 | Project Doddsworth/ Florence 1 Villa (95% complete) Unit No. A | Situated on Site No. 4 & 6, Whitefield, Dodsworth Layout, Krishnarajapura Hobii Bengaluru (Google Coordinates 12.9713, 77.7459 https://maps.app.goo.gl/SrsJBaDGBs hw1Wt88) | 2.88 | 0.26 | 3.00 | 2.88 | 3.00 |
| A3 | Project Doddsworth/ Florence 1 Villa (95% complete) Unit No. B | Situated on Site No. 4 & 6, Whitefield, Dodsworth Layout, Krishnarajapura Hobli Bengaluru (Google Coordinates 12.9713, 77.7459 https://maps.app.goo.gl/SrsJBaDGBs hw1Wt88) | 2.88 | 0.26 | 3.00 | 2.88 | 3.00 |
| A4 | *Project North Square (60% JDA Rights of Samruddhi Realty Limited) | JDA Land & Building Sy. No: 92/1, 92/2, Kogilu Village, Ward No.5, Yelahanka Hobli, Bengaluru (Google Coordinates 13.1040, 77.6201 https://goo.gl/maps/L283Yhf3Fea2F3 kp9) | 14.75 | 1.33 | 15.00 | 14.75 | 13.00 |
| A5 | *Project Sunshine (67% JDA Rights of Samruddhi Realty Limited) | Sy.no: 11/1, Naganathapura Village, Beguru Hobli, Bengaluru (Google Coordinates 12.8766, 77.6730 https://goo.gl/maps/fvbk4JpgL2RL3 Uc56) | 18.00 | 1.62 | 18.00 | 18.00 | 16.00 |
| A6 | Unregistered MOU for 56% potential share in project ORR (admeasuring 6.2 Acre/Samruddhi Saleable Area 4,59,200 SFT) | Amani Bellandur Khane, Varthur Hobli & Devarabeesanahalli, Bengaluru (Google Coordinates 12.931176, 77.681950 https://maps.app.goo.gl/BCb2ZeoGU 1bngJVy7) | 1.00 | 0.09 | 1.00 | 1.00 | 1.00 |
| A7 | Registered MOU for 42% potential share in project NorthShire (land admeasuring 37 Acres) | Navarathna Agrahara Village, Jala Hobli, Bengaluru (Google Coordinates 13.20075, 77.63570 https://maps.app.goo.gl/xSb2vY3j1v 8KF1GMA) | 6.20 | 0.56 | 6.00 | 6.20 | 6.00 |
| A8 | Unregistered Sale Agreement for land at Residency Road admeasuring 6,756 SFT | 37, Residency Road, 4th Cross, Bengaluru (Google Coordinates 12.97409, 77.60828 https://maps.app.goo.gl/v2cCb7DYu4 ZUYjVE8) | 1.00 | 0.09 | 1.00 | 1.00 | 1.00 |

Place: Bengaluru

Date of Inspection: 13-07-2024 to 27-07-2024

The sale of assets through E-Auction will be conducted strictly on "As is where is basis", "As is what is basis", "Whatever there is

basis" and "Without any recourse basis' (iii) It is clarified that, this invitation purports to invite prospective bidders and does not create any kind of binding obligation on the part of the Liquidator or the Company to effectuate the sale. Liquidator has right to extend/defer/cancel and/or modify, delete any of the terms and conditions including timelines of E-Auction at his discretion in the interest of Liquidation Process and has right to reject any big without any prior notice or assigning any reason whatsoever at any stage of the auction. This is a non-binding process and shall be subject to discretion of Liquidator/Stakeholder Consultation Committee.

(iv) All Terms and conditions are to be mandatorily referred from the E-Auction Process Memorandum prior to submission of EMD and participation process. The Complete E-Auction Process Memorandum containing details of Assets, terms and conditions of online E Auction, BID Form, Eligibility Criteria, Declaration by Bidders, EMD Requirements etc., available at https://nesl.co.in/auction

notices-under-ibc/ and www.samruddhirealty.com
The Liquidator in consultation with Stakeholders Consultation Committee holds absolute right to sell the Assets of the Corporate Debtor. Kindly refer to the E-Auction Process Memorandum for further clarification. (vi) Bid related documents shall be submitted through e-mail in the formats prescribed and the hard copies of originals shall be sent to the

(vii) The intending bidders, prior to submitting their bid, should make their independent enquiries regarding the tittle of property, dues o local taxes, electricity and water charges, maintenance charges, if any and inspect the property at their own expenses and satisfy

(viii) The last date of submission of EOI, Refundable Participation Deposit Money along with all bid documents is 11-07-2024 (ix) The Last Date of Submission of EMD is on or before 30-07-2024

The Date and Time of E-Auction is 01-08-2024 at 11:00 AM to 01:00 PM (with unlimited extension of 10 minutes each) interested applicant who has deposited EMD and require assistance in creating login ID and password may contact the Office of the

Liquidator on 080-2390 2344 or through an e-mail at srl@psri.in andplan@psri.in

Liquidator-SAMRUDDHI REALTY LIMITED Office: # 58, 3rd Cross, Vinayak Nagar, Hebbal, Bengaluru 56002 Regn No: IBBI/IPA-001/IP-P00245 /2017-18/10474 | AFA validity 16/11/202 Date: Thursday, 27 June, 2024 " 080 2390 2344| srl@psri.in | psri@live.com | www.samruddhirealty.com

(xii) *For those interested to acquire Block A4 & Block A5 projects through Private Sale, please send emails with subject line "SRL: E01 for

CHANGE OF NAME

, RAJAPPA D B S/o BILIYAPPA resident f No.03 Eshwara Temple Road achohalli Dasanapura Hobli Near Govt School Lakshmipura, Bengaluru 562123. Have changed the name of my minor daughter **DEEPTHI R**, aged 07 vears and she shall hereafter be known as **ANVI R**, vide Affidavit dated 26/06/2024 before Notary **Chandrakala**

IN THE COURT OF THE XXII ADDL CHIEF METROPOLIAN

IN THE COURT OF THE XXII ADDL. CHIEF METROPOLIAN MAGISTRATE AT BENGALURU C.PIESC.NO. 492-47.2024.

BETWEEN:SR.J.YOTHILINGAM, SIO. Late M.Perumal, Aged about 59 years, Riet No. 1217, 38 th. Cross, Ramachandrappa Layout, Kariyannana Palya, Lingarajapuram, Bengaluru North Taluk, Thomas Town, Bengaluru-60:084 — PETTIONERE AND:The Thasididr, Registrar of Births & Deaths Bengaluru North Taluk, Ground Floor, Kandaya Bhawan, K.G. Road, BENGALURU DISTRICT-560:009 — RESPONDENT PAPER PUBLICATION/PUBLIC NOTICE WHEREAS, he above petitioner had filed the petition for the registered and issue deeth Certificate of Decessed, who is great grand-orther of the petitioner, named as SMTM-WITHAMMAJ, WO LATE PERIYASWAMY as she was died on 01.04.1973, at No.121/3, 8th Cross, Ramachardrappa Layout, Karlyannana Palya, Lingarajapuran, Bangaloro North Taluk, Thomas Town, Bangaloro-Rooth Air the documentation purpose. If any person interested in this matter, may appear before this charges. paragaire-soutus, for the documentation purpose. If any person interested in this matter, may appear before this Hornbe XXII ACMM, either personally or through pleader duly instructed with objection if any on 02002224 at 11.00 a.m. failing which, the above case with behard and decided Exparts Given under my hand and the seal of the court this the 25th

iven under my hand and the seal of the court this the 25th ay of June 2024.

By Order of the Court
Sd/- Sheristedar
Court of the XXII ACMM, Bangalore
ADVOCATE FOR PETITIONER SRI. FAYAZ SAB.B.G, Advocate & Legal Consultant, No. 220, First Floor, 6th Cross, 'A' Street, Ananda Rao Extension, Gandhinagar, Ben

IN THE COURT OF THE II ADDL. CIVIL JUDGE AND JMFC AT DEVANAHALLI Cmis. No. 223/2024

AND: The Tahasildhar, Devanahalli Taluk, Devanahall and others. ... RESPONDENTS whereas the above petition was filed by the petitioners for the relief order of granting Death Certificate of the AKKAYAMMA, W/o Doddachannarayappa died on 04/08/2007, whereas, if any interested parties who have any objections are Noticed to appear in the said case in person or by a Pleader duly authorized. The said petition stands posted on 20/07/2024 at 11:00 A.M. In default of Given under my hand and seal of the court on this

2/10b/2024 By order of the Court, Chief Ministerial Officer, Civil Judge & J.M.F.C Court, Devanahalli ANANDA. H.C. & V. MUNEGOWDA, Advocates Abhayalakshmi Complex, Shanthi Nagar South Sulibele Road, Devanahalli Town

PUBLIC NOTICE

Chikkeeraiah, S/o, Late Eeralingaiah was died on 21.08.1988 at House No.38, Kenchana Palya Village, Kumbalagodu Gollahalli, Bangalore-560060, and Rajamma, W/o, Late Rama Reddy was died on 23.12.2019 at House Gulakamale Village, Tharalu post, Bangalore-560082 for registering date of death, and obtaining death Certificates, the legal heirs of the deceased's namely Municarcaich and an Stehwara Beddy Municarcaich and Reference Beddy Muninarasaiah and another and R Eshwara Redd and another has filed C.Misc. Pet .No. 829/2024 an and anouter has med c. whist. Fet. 100, 353/2024 alin. 3830/2024 Under section 13(3) of the Karnataka Births and deaths Registration Act-1969 before the Hon'ble III AddI Chief Judicial Magistrate, Bangalore Rural District at Bangalore, pertaining to this Petition if anybody having any objection may be filed on 28.06.2024 at 11.am fails to do same may be decreased.

ssuing on this 26th day of June 2024 with seal and signature of the Court.

By Order of the Court, Shirastedar, CJM, Bangalore Rural, Bangalore. Advocate for Petitioner : B.L. JAYARAMA

IN THE COURT OF THE II ADDL. CIVIL JUDGE AND JMFC AT DEVANAHALLI Cmis. No. 224/2024 BETWEEN: Sri. D. Channarayappa & Ors

AND: The Tahasildhar, Devanahalli Taluk, Devanahal and others. ... RESPONDENTS

and others....RESPONDENTS
Whereas the above petition was filed by the petitioners for the relief order of granting Death Certificate of the Doddachannarayappa, S/o Channarayappa died on 11/07/1974, whereas, if any interested parties who have any objections are Noticed to appear in the said case in person or by a Pleader duly authorized. The said petition stands posted on 20/07/2024 at 11:00 A.M. In default of appearance on that day as above mentioned, the appearance on that day as above mentioned, th natter will be heard and determined. Given under my hand and seal of the court on thi 21/06/2024

By order of the Court, Chief Ministerial Officer, Civ

ANANDA .H.C & V. MUNEGOWDA, Advocate Abhayalakshmi Complex, Shanthi Nagar South Sulibele Road, Devanahalli Town

PUBLIC NOTICE Public are informed that My client N. Pandly

S/o Narayana Swamy Residing at #53. hamstring road, P Number 3rd Street, Bharathi Nagara, Bangalore, hereby informs that, the Original Registered Sale Deed dated-5/11/2015 aring Doc No.-YPR1-05144-2015-16 of Book No. -1, CD No - YPRD 122 in the office of Sul Registrar Yeshavanthpura, Bangalore which ve been lost/misplaced My client has also lodged a police complaint No.1114792/2024 on 25.06.2024 before Crime Branch Bengaluru City ce. Any person/s in posse or anyone having any sort of claim over the said operty may lodge their objections in writin thin 7 days from this day to the undersigned.

G NARAYANA REDDY Advocate No. 301, 2nd cross, Neeladri Enclave, 1st Main Road, MES Colony, Konena Agrahara, HAL, Bangalore-560017 Agrahara, HAL, Bangalore-Mob:- 9901419007

PUBLIC NOTICE

This is to inform the general public that my clien
MR.VENUGOPAL.D S/o D.Chengalarava Chetty, Aged About 43 Years, Residing at No.65/65, Chikka Bommasandra, Near Anjaneya Swamy Temple, Yelahanka New Town Bengaluru North Taluk, Bengaluru District 560065, who is the present owner of below mentioned property and he was having Original Sale Deed Dated 03.04.2003, vide Doc.No.24/2003-04 of Book-1, C.D.No.YNK-42 registered in the office of Sub-registrar Yelahanka, Bangalore in respect of Proper No.14, Katha No.193/2/14, Situated a ittigenahalli (Amedkar Nagar), Jala Hobli Bangalore North Taluk, site measuring (20X30=600 Sq., Ft.) and the aforesaid Origina cument has been lost/misplaced while travelling by bus from Chikka Bommasandra or 25.06.2024 and he has made best efforts in tracing the same, but efforts were in vain, Furthe she lodged a police complaint in this regarding or 26.06.2024 with E-lost report No.1117037/2024 if anyone found the aforesaid original docum dly contact within 7 days from the date thi publication at the office add s given below Vinod S B.A., LLB, Advocate.

'A.V.S. Law Associate No.19, 2nd Floor, Opp. to Agrahara Dasarahal Bus Stop, Magadi Main Road, Bengaluru-560079. Mobile No.9110429287

PUBLIC NOTICE

Public are informed that, my client Smt. G.M. Vanaja W/o. G. Krishnamurthy, had lost the 9/04/1970 executed by City Improvement Trust Board, Bangalore in favour of Sri. Kalaiah vide doc. No. 433/1970-71, 2). Sale Deed dated 8/5/2006 executed by Kalaiah in favour of Pushpa G. vide doc. No. 610/2006-07. 3). Sale Deed dated 2/4/2010 executed by Pushpa G. in favour of G n favour of Cauvery Kalpathrau Grameena Ban vide doc. No. 367/2010-11 and 5) Discharge Deed dated 3/8/2017 executed by Kaveri Grameena Bank Ltd,. in favour of G. Krishnamurthy vide doc. No. 3943/2017-18. If any person/s firm company, stitution or organization has any claim are olding the afore mentioned document, they may ontact the undersigned in writing within 7 days rom the date of this notice failing which it will be presumed that there are no claims SCHEDULE: All that piece and parcel of mmovable property bearing Site No38,(old no.638/38) formed in New Municipal No.38th, measuring East to West:35-0 feet North to South 50-6 feet, situated at 6 th Main Road, Vijayanagar, PID No.33-8-38, and Bounded on ; East By Site No.639, West By Site No.637, North By Road KSR Associate

ADVOCATES & LEGAL CONSULTANTS
OFFICE# 53/1, 1th Floor, Guttahalli Main Roa
D.T. Street, 8th Cross, Malleshwaram, Bangalore - 560 003 raviksadvocate@gmail.com Mobile: 99450 00789

WENDT (INDIA) LIMITED CIN.L85110KA1980PLC003913

Regd. Office: Flat. No.105, Cauvery Block, National Games Housing Complex, Koramangala, Bangalore - 560047. Telephone: +91-4344-40550); Telefax:+91-4344-405620 / 405630. ia.com. Web: www.wend

NOTICE TO MEMBERS

Members are requested to note that the 42nd Annual General Meeting ('AGM') of Wend (India) Limited ('the Company') is scheduled to be held through Video Conferencing ('VC') or Other Audio Visual Means ('OAVM') on Monday, July 22, 2024 at 3.00 P.M. IST pursuant to the provisions of the Companies Act, 2013, the Rules made thereunder and the Securities and Exchange Board of India (Listing Obligations and Disclosure Requirements) Regulations, 2015 and circulars issued from time to time to transact the businesses set forth n the Notice of the AGM.

The Notice of AGM, Annual Report and other reports/documents ('AGM documents') will be sent through electronic mode only to such Members whose e-mail addresses are registered with their respective Depository Participants ('DPs') in case the shares are held in dematerialised mode or the Company's Registrar and Share Transfer Agent ('RTA') viz M/s. KFin Technologies Limited. However, in line with SEBI Circular dated 7th October 2023 nard copy of AGM documents will be sent to those Members who specifically request for the same. In respect to the receipt of hard copy of AGM documents, Members are requested to drop an e-mail to <u>einward.ris@kfintech.com</u> or <u>investorservices@wendtindia.com</u> duly quoting their Folio details.

The AGM documents would be made available on the website of the Company www.wendtindia.com, the Stock Exchanges viz., BSE Limited at www.bseindia.com National Stock Exchange of India Limited at www.nseindia.com and the RTA https://evoting.kfintech.com/.

SERI vide circulars dated March 16, 2023 and November 03, 2021 has made it mandator for holders of physical securities to furnish their PAN, email address, mobile number pank account details and also to either register or declare opt out for nomination facility against the shares held in the Company. Members holding shares in physical mode who have not registered their e-mail addresses with the Company/RTA are requested to furnish Form ISR-1 for updation of KYC details including e-mail address, a signed copy of the request letter mentioning their e-mail address, mobile number along with self-attested copies of PAN, proof of address and share certificate(s) to the Company/RTA by way of In Person Verification' (IPV) or post to M/s. KFin Technologies Limited at Selenium Tower B, Plot No. 31 & 32, Financial District, Nanakramguda, Serilingampally Mandal, Hyderabad - 500 032 or electronic mode with e-sign to einward.ris@kfintech.com o investorservices@wendtindia.com. Members holding shares in dematerialised mode and who have not registered their e-mail addresses are requested to register their e-mail addresses and mobile numbers with their respective DPs for receiving the AGM documents electronically.

Members will be provided with a facility to cast their votes electronically on all resolutions se forth in the Notice of the AGM through remote e-voting as well as e-voting during the AGM. Detailed instructions to Members for participating in the 42nd AGM through VC/OAVM as well as casting their votes electronically is set out in the Notice of AGM and will be available on the ebsite of the Company.

The Board of Directors at their meeting held on 25th April 2024 have recommended a final dividend of Rs. 30/- per share of Rs. 10/- each for the financial year 2023-24 for approval of the Members. In terms of aforesaid SEBI circulars, Members holding shares are required to update their PAN, KYC details including bank details and Nomination Details before processing any requests. Members holding shares in physical form and whose bank account letails are not yet registered with the RTA/Company are requested to provide Form ISR-1 Form ISR-2 & Form SH-13/Form ISR-3 duly filled up, a request letter duly signed nforming the bank account number, name of Bank, branch along with self-attested copies of PAN, proof of address, cancelled cheque and share certificate(s) by way o "In Person Verification' (IPV) or Post to M/s. KFin Technologies Limited at Selenium Tower B, Plot No. 31 & 32, Financial District, Nanakramguda, Serilingampally Mandal, Hyderabad - 500 032 or electronic mode with e-sign to einward.ris@kfintech.com or investorservices@wendtindia.com to enable direct credit of dividend into their bank accounts in a secured manner. For shares held in dematerialised form, Members are required to update the bank account particulars with their respective DPs.

ffective 1st April 2020 dividend income is taxable in the hands of shareholders. Hence Members are requested to update the details of their residential status, PAN & category as per Income Tax Act, 1961 with the RTA/Company for deduction of tax at appropriate rate or for claiming exemption from deduction of tax, in case the shares are held in physical form and with your DP in case shares held in demat form. For Wendt (India) Limited

Arjun Raj P Company Secretary Place: Bengaluru

Date: June 27, 2024

HITECH CORPORATION LIMITED HITECH CIN: L28992MH1991PLC168235

Regd. Office: 201 Welspun House, Kamala City, Senapati Bapat Marg. Lower Parel (West), Mumbai – 400 013 Tel.: +91 22 4001 6500 Website: www.hitechgroup.com | email: investor.help@hitechgroup.com

INFORMATION REGARDING 33rd ANNUAL GENERAL MEETING TO BE HELD THROUGH VIDEO CONFERENCE ("VC") / OTHER AUDIO VISUAL MEANS ("OAVM")

Shareholders may note that the 33rd Annual General Meeting (AGM) of Company will be held over video conference and other audio visual means (VC/OAVM) on Thursday, July 25, 2024, at 3.00 p.m. IST in compliance with all the applicable provisions of the Companies Act. 2013 and Rules issued thereunder and the Securities and Exchange Board of India ("SEBI") (Listing Obligations and Disclosure Requirements) Regulations, 2015 read with General Circular Nos. 20/2020 dated 5th May, 2020, 09/2023 dated 25th September, 2023 issued by the Ministry of Corporate Affairs ("MCA") and Master Circular No. SEBI/HO/CFD/PoD2/CIR/P/2023/120 dated 11th July, 2023, Circular No SEBI/HO/CFD/PoD-2/CIR/2023/167 dated 7th October, 2023 issued by SEBI, alongwith other applicable Circulars issued in this regard by the MCA and SEBL to transact the ousiness that will be set forth in the Notice of the AGM.

In compliance with the above Circulars, the Company will be sending electronic copies of the Notice of the AGM and Annual Report for the financial year 2023-24 to all the shareholders whose email addresses are registered with the Company/Registrar and Share Transfer Agent/Depository Participant(s) ("DP"). The Notice of the 33rd AGM and Annual Report for the financial year 2023-24 will also be made available on the Company's website www.hitechgroup.com and on the website of Stock Exchanges where the equity shares of the Company are listed i.e. BSE Limited and National Stock Exchange of India Ltd and on the website of National Securities Depository Limited ("NSDL") at www.evoting.nsdl.com

Remote e-Voting facility ("remote e-Voting") is provided to the shareholders to cast thei votes on resolutions which are set out in the Notice of the 33rd AGM of the Company Shareholders have the option to either cast their vote using the remote e-Voting facility prior to the AGM or e-Voting during the AGM. Detailed Instructions for remote e-Voting -Voting during the AGM will be provided in the Notice of the 33rd AGM to the shareholders of the Company. In case of any queries, you may refer the Frequently Asked Questions ("FAQs") for shareholders and e-voting user manual for shareholders available at the download section of www.evoting.nsdl.com or call on no.: 022 - 4886 7000 or send a request to Mr. Amit Vishal, Deputy Vice President, NSDL or Ms. Pallavi Mhatre, Senior Manager, NSDL at evoting@nsdl.co.in

Shareholders may note that the Board of Directors in their meeting held on May 16, 2024 nas recommended a final dividend of ₹ 1.00 (Rupee One only) per equity share, subject to approval of shareholders at this ensuing AGM. The dividend, if approved, by the shareholders will be paid on or after Thursday, July 25, 2024 to those shareholders, whose names appears in the Register of Members or Register of Beneficial Owners, as the case nay be, as on the Record Date i.e. Friday, July 19, 2024. The dividend will be paid electronically through various online transfer modes to those

shareholders who have updated their bank account details. For shareholders who have not updated their bank account details, dividend warrants/demand drafts will be sent to their registered address in due course. As shareholders may be aware, as per the Income Tax Act, 1961 ("IT Act"), as amended by the

Finance Act, 2020, dividends paid or distributed by the Company after 1st April, 2020, shall be axable in the hands of the shareholders and the Company shall be required to deduct tax TDS") at the prescribed rates from the dividend, subject to approval of shareholders at this nsuing AGM. The TDS rate would vary depending on the residential status of the shareholders and the documents submitted by them and accepted by the Company.

n this regard, a separate email communication was sent to the shareholders on Monda lune 24, 2024, informing them of the relevant procedure to be adopted and documents f any, to be submitted for availing the applicable tax rate. The said communication along with the detailed tax rates, exemption forms and other documents required fo availing the applicable tax rates are available on the Company's website https://hitechgroup.com/investor/Display/miscellaneous.

Shareholders are requested to submit the documents in accordance with the applicable provisions of IT Act.

Registration of email and updation of bank account:

Shareholders who wish to register their email address and/or update bank accour mandate for receipt of dividend are requested to follow the below instructions or shares held in electronic form:

egister/Update the details in your demat account, as per the process advised by your DP; and For shares held in physical form: he shareholders are requested to note that as per provisions of the SEBI Circular No

SEBI/HO/MIRSD/MIRSD-Pod-1/P/CIR/2023/37 dated 16th March, 2023 (subsumed as a par of SEBI Master Circular No. SEBI/HO/MIRSD/POD-1/P/CIR/2024/37 dated 7th May, 2024) is mandatory for all shareholders holding shares in physical form to furnish PAN, Choic of Nomination, Contact Details (Postal Address with PIN and Mobile Number), Bank A/o details and specimen signature for their corresponding folio numbers.

The shareholders may register/update the said details in the prescribed Form ISR-1 and other relevant forms with Link Intime India Private Limited ("Link Intime"). Registrar and Share Fransfer Agent of the Company. Further, the shareholders can also access the relevant forms on the Company's website at https://hitechgroup.com/investor/Display/miscellaneous

The concerned folios wherein any of the said details are not registered shall be eligible fo any payment including dividend, only through electronic mode with effect from April 1, 2024 An intimation shall be sent by the Company to such shareholders, whose details are no registered that their payment is due and has been withheld. Further, the same shall be eleased electronically only upon registering the aforesaid required details.

Alternatively, you may register your email address with Link Intime on a temporary basis to ensure the receipt of Annual Report for the financial year 2023-24 by visiting the link: nttps://liiplweb.linkintime.co.in/EmailReg/Email_Register.html on or before 5.00 p.m. IST on Wednesday July 17, 2024.

The above information is being issued for the information and benefit of all the members of the Company and is in compliance with the Circulars. The members may contact the Company Registrar and Transfer Agents, Link Intime India

Link Intime India Private Limited C-101, 247 Park, L.B.S. Marg, Vikhroli (W), Mumbai - 400 083 Email Id: enotices@linkintime.co.in | Tel No: 022-4918 6000

rivate Limited at

Date : June 26, 2024

For and on behalf of the Board Place: Mumbai

POINT

ONE POINT ONE SOLUTIONS LIMITED

Corporate Identification Number: L74900MH2008PLC182869

Registered Office: T-762, Tower - 7, 6th Floor, International Infotech Park, Vashi, Thane, Vashi, Maharashtra, India, 400703. Tel: +91-22-6165 6363l Email: pritesh.sonawane@1point1.in | Website: https://www.1point1.com/

NOTICE TO THE SHAREHOLDER FOR 8th EXTRA-ORDINARY GENERAL MEETING OF F.Y. 2024-2025

The notice is hereby given that the 8th Extra-Ordinary General Meeting ("EOGM") of F.Y. 2024-2025 of M/s. One Point One Solutions Limited (The Company) will be held on **Thursday, July 18, 2024 at** 11:30 A.M through Video Conferencing ("VC"), / Other Audio Visual Means ("OAVM") in compliance with General circulars 2/2022 and 19/2021, other circulars issued by the Ministry of Corporate Affairs (MCA) Circular SEBI/HO/CFD/CMD2/CIRIP/2022162 dated May 13, 2022, and General circular No. 09/2023 issued on September 25, 2023, issued by SEBI (hereinafter collectively referred to as 'the Circulars' and all other applicable laws, to transact the Businesses, as set out in the Notice of EOGM. The Electronic copies of the Notice of EOGM have been sent on June 26, 2024, to all the members whose mail IDs are registered with the Company/Depositories. Members may note that the Notice of the EOGM will also be made available on the Company's website https://www.1point1.com/ and on the website of National Stock Exchange of India Limited at https://www.nseindia.com/. Members car attend and participate in the EOGM through VC/OAVM facility only. The instructions for joining the FOGM are provided in the notice of the FOGM Members attending the meeting through VC/OAVM shall be counted for the purpose of reckoning the quorum under Section 103 of the Companies Act

n compliance with section 108 of the Companies Act, 2013 read with Rule 20 of Companie ement and Administration) Rules, 2014 as amended from time to time, Regulation 44 of the SERI (LODB) and Secretarial Standard-2 on General meetings issued by The Institute of Company Secretaries of India, Company is pleased to provide remote e-voting facility (remote e-voting) to all its Secretaries of India, Company is pleased to provide remote e-voting facility (remote e-voting) to all its Members to cast their votes on all resolutions set out in notice of the EOGM through National Securities Depository Limited (NSDL). Additionally, the Company is providing the facility of voting through e-voting system during the EGGM ('e-voting'). Detailed procedure for remote e-voting is provided in the Notice of EOGM, Following is the related Information:

- a) the Business as set out in the Notice of EOGM may be transacted through voting by electronic
- b) the remote e-voting shall commence on Monday, July 15, 2024, at 09:00 AM (IST);
- c) the remote e-voting shall end on Wednesday 17, 2024, at 05:00 PM (IST);
- d) the cut-off date for determining the eligibility to vote by electronic means or at the EGM is Friday, July 05, 2024;
- any person, who acquires shares of the Company and become member of the Company after dispatch of the Notice of EOGM and holding shares as of the cut-off date i.e., Friday July 05, 2024, may obtain the login ID and password by sending a request at following ema evoting@nsdl.com.

Members may note that:

- The facility for voting at the EOGM shall be made available through e-voting by NSDL;
- The remote e-voting module shall be disabled by NSDL after the aforesaid date and time for voting and once the vote on a resolution is cast by the member, the member shall not be allowed to change it subsequently;
- The members who have cast their vote by remote e-voting prior to the EOGM may also attend th EOGM but shall not be entitled to cast their vote again. A person whose name is recorded in the register of members or in the register of beneficial owners
- maintained by the depositories as on the cut-off date shall be entitled to avail the facility of remote case of queries, members may refer to the Frequently Asked Questions (FAQs) for members and

e-voting user manual for members at the Downloads Section of https://www.evoting.nsdl.com/. or emai at evoling@nsdl.com, or contact the company on email at investors@1point1.com who will also address grievances connected with the voting by electronics means.

For One Point One Solutions Limited

Pritesh Sonawane Company Secretary & Compliance Officer ACS: 34943

Strides

STRIDES PHARMA SCIENCE LIMITED CIN: L24230MH1990PLC057062

Read, Office: 201, 'Devayrata', Sector – 17, Vashi, Navi Mumhai – 400 703 Tel No.: +91 22 2789 2924/ 2789 3199

Corp. Office: 'Strides House', Bilekahalli, Bannerghatta Road, Bengaluru - 560 076 Tel No.: +91 80 6784 0000/ 6784 0290

Website: www.strides.com; Email: investors@strides.com

NOTICE OF POSTAL BALLOT

NOTICE is hereby given, in accordance with Section 110 of the Companies Act, 2013 ('the Act') read with Rule 20 and 22 of the Companies (Management and Administration) Rules 2014 ("Rules") including any amendment(s) thereof, Regulation 44 of the Securities and Exchange Board of India (Listing Obligations and Disclosure Requirements) Regulations 2015, as amended ("Listing Regulations"), General Circular No. 14/2020 dated April 8 2020, General Circular No. 17/2020 dated April 13, 2020, General Circular No. 22/202i dated June 15, 2020, General Circular No. 33/2020 dated September 28, 2020, Genera Circular No. 39/2020 dated December 31, 2020, General Circular No. 10/2021 dated June 23, 2021, General Circular No. 20/ 2021 dated December 8, 2021, General Circular No. 3 2022 dated May 5, 2022, General Circular No. 11/2022 dated December 28, 2022 and General Circular No. 09/ 2023 dated September 25, 2023 ("General Circulars") issued by the Ministry of Corporate Affairs (the "MCA"), for seeking approval of the Shareholder f Strides Pharma Science Limited (the "Company") for the businesses set ou

| I | - 1 | ne | reunder, through Postal Ballot by remote e-voting (" Postal Ballot / | e-Voting"). | |
|---|-----|------|--|------------------------|--|
| l | | | Description of Resolution | Type of Resolution | |
| | | 1. | Appointment of Mr. Subir Chakraborty (DIN: 00130864) as Independent Director of the Company | Special | |
| | | 2. | Appointment of Mr. Badree Komandur (DIN: 07803242) as Managing Director and Group Chief Executive Officer of the Company | Special | |
| | | 3. | Appointment of Mr. Aditya Arun Kumar (DIN: 06999081) as Executive Director – Business Development of the Company | Special | |
| I | - | ln · | terms of the General Circulars, the Company has emailed Post | al Ballot Notice along | |

with Explanatory Statement and instructions for e-voting on Wednesday, June 26, 2024 to the Shareholders of the Company whose names appears in the Register of Member ist of Beneficial Owners as received from the Depositories as at Friday, June 21, 2024 "Cut Off Date") Voting rights shall be reckoned on the paid-up value of equity shares registered in the

name of Shareholders as on the Cut Off Date. A person who is not a Shareholder on the Cui Off Date to treat this notice for information purposes only. n accordance with the terms of the General Circulars, hard copy of the Postal Ballot Notice along with postal ballot forms and pre-paid business reply envelope will not be sent to the

Shareholders for the Postal Ballot. The communication of the assent or dissent of the Shareholders would take place through the remote e-Voting system only. Members are requested to follow the procedure as stated in the notes and Instructions fo e-voting as part of Postal ballot notice. The Postal Ballot Notice can be downloaded from the website of the Compar www.strides.com) or from the website of KFin Technologies Limited (formerly, KFin

The National Stock Exchange of India Limited (www.nseindia.com) and BSE Limited www.bseindia.com), where the shares of the Company are listed. The Company has engaged the services of KFintech. Registrar and Share Transfer Ager

Technologies Private Limited) (KFintech), Registrar and Share Transfer Agent of the Company (https://evoting.kfintech.com). The Notice is also displayed on the website of

or providing e-Voting facility to all its Shareholders. Shareholders holding shares in electronic form are requested to update their KYC details vith their Depository Participants for their de-mat accounts. In respect of shares held ir physical forms Shareholders are requested to convert their physical shareholding into de nat mode and submit their KYC details by submitting duly filled and signed prescriber

Form(s) to Kfintech at the address mentioned below. f any Shareholder who has registered the email address and not received Postal Ballot notice, User-Id and password for remote e-voting, such Shareholder may write to inward.ris@kfintech.com or investors@strides.com from the registered email address to eceive the same.

Key details regarding the Postal Ballot/ e-Voting: Particulars

| - 1 | # | Faiticulais | Details | | |
|-----|----|------------------------------|---|--|--|
| | 1. | Link for remote e-voting | https://evoting.kfintech.com/ To understand the process of e-voting, Shareholders ar requested to go through the notes to the Postal Ballot Notice or refer to the FAQs at https://evoting.kfintech.com/public/Faq.asp | | |
| | 2. | Scrutinizer Details | Mr. Gigi Joseph K J, Practicing Company Secretary (ICSI Membership No. F6483 and CP:5576) of M/s. Joseph & Chacko LLP, Company Secretaries, Bengaluru Email: gigi@jandc.in | | |
| | 3. | Cut-off date for e-Voting | Friday, June 21, 2024 | | |
| | 4. | e-Voting Period | Starts on Thursday, June 27, 2024 at 09.00 hrs IST Ends on Friday, July 26, 2024 at 17:00 hrs IST Remote e-voting module shall be disabled by KFintech beyon 17:00 hrs IST on July 26, 2024. Voting shall not be allowe beyond the aforesaid date and time. Once vote on the resolution is cast by a Shareholder, th Shareholder shall not be allowed to change the sam subsequently. | | |
| - 1 | 5 | Last date for | On or before Tuesday, July 30, 2024 | | |

publishing results of Results shall be communicated to BSE Limited and The he e-Voting

Ashish Roongta

Company Secretary

National Stock Exchange of India Limited where the equity shares of the Company are listed. Results shall also be displayed on the notice board at the

Registered Office of the Company for a period of 3 (Three days, on the Company's website (www.strides.com) and on the website of Kfintech. Shareholders may

In case of any refer to the Help & Frequently Asked Questions (FAQs) and grievances o E-voting user manual available at the 'Download' section o eries contact https://evoting.kfintech.com; OR contact Ms. Rajitha C, Dy. Vice President/ Mr. Mohan Kuma

A, Senior Manager of KFin Technologies Limited, Seleniun Building, Tower B, Plot No. 31 & 32, Financial District Nanakramguda, Serilingampally, Hyderabad Rangareddy Telangana – 500 032; OR E-mail at: einward.ris@kfintech.com or evoting@kfintech.com

> Call KFintech's Toll Free No. at 1800-309-4001. By Order of the Boar For Strides Pharma Science Limited

Manjula Ramamurthy Company Secretary

Place : Navi Mumbai ICSI Membership No. A30515 Date: June 26, 2024

www.apps.vijaykarnataka.com ಭಯ ಬೇಡ, ವರ್ಷಧಾರೆ ಸಮೃದ್ಧ ಎಂದ ಹವಾಮಾನ ಇಲಾಖೆ

ರಾಜ್ಯದಲ್ಲಿ 33.06 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ

ವಿಕ ಸುದ್ದಿಲೋಕ ಬೆಂಗಳೂರು

ರಾಜ್ಯದಲ್ಲಿ ಈ ಬಾರಿ ಕೃಷಿ ಬಿತ್ತನೆಯಲ್ಲಿ ಉತ್ತಮ ಪ್ರಗತಿ ಕಂಡು ಬಂದಿದೆ. 82.48 ಲಕ್ಷ ಹೆಕೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಈಗಾಗಲೇ 33.06 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ ಪೂರ್ಣಗೊಂಡಿದ್ದು, ಶೇ.40ರಷ್ಟು ಗುರಿ ತಲುಪಲಾಗಿದೆ. ಆದರೆ, ಕೆಲವೆಡೆ ಮುಂಗಾರು ದುರ್ಬಲಗೊಂಡಿದ್ದು, ಬಿತ್ತನೆ ಮಾಡಿರುವ ರೈತರಲ್ಲಿ ಬೆಳೆ ಒಣಗುವ ಆತಂಕ ಎದುರಾಗಿದೆ.

ಈ ಮಧ್ಯೆ, ರಾಜ್ಯದಲ್ಲಿ ಕೆಲ ಜಿಲ್ಲೆಗಳಲ್ಲಿ ಪ್ರಬಲವಾಗಿದ್ದರೆ, ಜಿಲ್ಲೆಗಳಲ್ಲಿ ದುರ್ಬಲವಾಗಿತ್ತು. ಉತ್ತರ ಕನ್ನಡ, ಹಾವೇರಿ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ ಮಗಳೂರು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಮಳೆಯಾಗದೆ ಈಗಾಗಲೇ ಬಿತ್ತನೆ ಮಾಡಿರುವ ಕೆಲವು ಬೆಳೆಗಳಿಗೆ ನೀರಿನ ಕೊರತೆ ಎದು ರಾಗಿದ್ದು, ಬೆಳೆ ಬಾಡಲಿದೆ ಎಂಬ ಆತಂಕ ರೈತರದ್ದು. ಆದರೆ ಕೃಷಿ ಇಲಾಖೆ ಹೇಳುವಂತೆ ಈ ಬಾರಿ ವಾಡಿಕೆಗಿಂತ ಹೆಚ್ಚು ಬಿತ್ತನೆಯಾಗಿದೆ.

ಮಳೆ ಕೊರತೆಯುಳ್ಳಜಿಲ್ಲೆಗಳಲ್ಲಿ ರೈತರ ಆತಂಕ

www.vijaykarnataka.com



ಶೇ.40ರಷ್ಟುವಿತ್ತನೆ ಪೂರ್ಣ: ಬಿತ್ತನೆ ಪ್ರಮಾಣ ಕೊರತೆಯಿಂದ ಕೆಲವೆಡೆ ಬಿತ್ತಿದ ಬೆಳೆ ಶೇ.8.37ರಷ್ಟು ಬಿತ್ತನೆ ಮಾಡಲಾಗಿತ್ತು. ಈ ಮಳೆಯಾಗಿದೆ. 7 ಜಿಲ್ಲೆ 45 ತಾಲೂಕುಗಳಲ್ಲಿ ಕಳೆದ ವರ್ಷಕಿಂತ ಹೆಚಾಗಿದೆ. ಆದರೆ, ಮಳೆ ಒಣಗುತ್ತಿದೆ. ಕಳೆದ ಮುಂಗಾರಿನಲ್ಲಿಈ ವೇಳೆಗೆ ಬಾರಿ ಶೇ.40ರಷ್ಟು ಬಿತ್ತನೆಯಾಗಿದೆ. ರಾಗಿ ಬಿತ್ತನೆ

ಮಾಡುವ ಜಿಲ್ಲೆಗಳಲ್ಲಿ ಮಾತ್ರ ಇನ್ನೂ ಕೆಲವೆಡೆ ಬಿತ್ತನೆ ಆರಂಭವಾಗಿಲ್ಲ.

ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಈವರೆಗೆ ಶೂನ್ಯ ಬಿತ್ತನೆಯಾಗಿದೆ. ಕೋಲಾರದಲ್ಲಿ ಶೇ.1ರಷ್ಟು ಹಾಗೂ ಚಿಕ್ಕಬಳ್ಳಾಪುರದಲ್ಲಿ ಶೇ.2 ರಷ್ಟು ಮಾತ್ರ ಬಿತ್ತನೆಯಾಗಿದೆ.

45 **ತಾಲೂಕುಗಳಲ್ಲಿ ಮಳೆ ಕೊರತೆ:** ನೈಋತ್ಯ ಮುಂಗಾರು ಅವಧಿಯಲ್ಲಿ ಜೂನ್ 1 ರಿಂದ 23ರವರೆಗೆ ವಾಡಿಕೆ ಪ್ರಕಾರ, 137 ಮಿ.ಮೀ. ಮಳೆ ಆಗುತ್ತಿತ್ತು. ಆದರೆ, ಈ ಬಾರಿ 145 ಮಿ.ಮೀ. ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆ ಹೆಚ್ಚಾಗಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕ್ರಮವಾಗಿ ವಾಡಿಕೆಗಿಂತ ಶೇ. 43 ಮತ್ತು 31ರಷ್ಟು ಮಳೆ ಕೊರತೆಯಾಗಿದೆ.

ರಾಜ್ಯದಲ್ಲಿ ವಾಡಿಕೆ ಪ್ರಕಾರ, ಜೂ.1ರಿಂದ 23ರವರೆಗೆ 14 ಜಿಲ್ಲೆಗಳ 101 ತಾಲೂಕು ಗಳಲ್ಲಿ ಅತಿ ಹೆಚ್ಚು ಮಳೆಯಾದರೆ, 7 ಜಿಲ್ಲೆಗಳ 38 ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. 3 ಜಿಲ್ಲೆ, 47 ತಾಲೂಕುಗಳಲ್ಲಿ ವಾಡಿಕೆಯಷ್ಟು ಮಳೆಯ ಕೊರತೆ ಉಂಟಾಗಿದೆ.

ಹೆಚ್ಚು ಮಳೆಯಾಯಿತು. ಇನ್ಸು ಬೆಂಗಳೂರು ಗ್ರಾಮಾಂತರ, ದಕ್ಷಿಣ

ಜೂ.10ರಿಂದ 20ರವರೆಗೆ ಮಳೆಯ ಪ್ರಮಾಣ ಕಡಿಮೆಯಾಯಿತು. ಜುಲೈ, ಆಗಸ್ಟ್ ಮಳೆಯ ಸಮೃದ್ಧ ಕಾಲಮಾನವಾಗಲಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

- ಸಿ.ಎಸ್. ಪಾಟೀಲ್ ನಿರ್ದೇಶಕರು, ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಶೇ.40ರಷು ಬಿತನೆ ಯಾಗಿದೆ. ಬಾಗಲಕೋಟೆ,

ಗದಗ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಬಿತ್ತನೆಯಾಗಿದೆ. ಎಲ್ಲಿಯೂ ಮಳೆಯ ಕೊರತೆ ಆಗಿಲ್ಲ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಕಪ್ಪು ಮಣ್ಣಿದ್ದರೆ ಅಂತಹ ಭೂಮಿಯು ಹೆಚ್ಚುತೇವಾಂಶ ದಿಂದ ಕೂಡಿರುವುದರಿಂದ ನಿರಂತರ ಮಳೆ ಅಗತ್ಯವಿಲ್ಲ. ಹೀಗಾಗಿ, ಈ ಬಾರಿ ರೈತರು ಆತಂಕಪಡುವ ಅಗತ್ಯವಿಲ್ಲ.

–ಹಾ. ಜಿ.ಟಿ. ಪುತ್ರ ನಿದೇರ್ಶಕರು, ಕೃಷಿ ಇಲಾಖೆ

ಸ್ಟಾರ್ಟಪ್ ಸ್ಟಿಯರ್ ಸಮಾವೇಶಕ್ಕೆ ಇಂದು ಚಾಲನೆ

<u>ವಿಜಯ ಕರ್ನಾಟಕ, ವಿಕ ಮನಿ ಮಾಧ್ಯಮ ಸಹಯೋಗ</u>

ವಿಕ ಸುದ್ದಿಲೋಕ ಬೆಂಗಳೂರು ಭಾರತೀಯ ಸನ್ನದು ಲೆಕ್ಕ ಪರಿಶೋಧಕರ ಸಂಸ್ಥೆಯ ಉದ್ಘಾಟಿಸಲಿದ್ದಾರೆ. ಜತೆಗೆ, ಭಾರತೀಯ ಸನ್ನದು ಲಕ್ಕ ವತಿಯಿಂದ ವೈಟ್ಫೀಲ್ಡ್ ಕೆಟಿಪಿಒದಲ್ಲಿ ಜೂನ್ 27ರಿಂದ 29 ರವರೆಗೆ ಆಯೋ ಜಿಸಿರುವ 'ಸ್ಫಾರ್ಟಪ್ ಸ್ಪಿಯರ್'

ಬೃಹತ್ ಸಮಾವೇಶಕ್ಕೆ ಗುರು ವಾರ ಚಾಲನೆ ದೊರೆಯಲಿದೆ. ವಿಜಯ ಕರ್ನಾಟಕ ಹಾಗೂ ವಿಕ ಮನಿ ಮಾಧ್ಯಮ ಸಹ ಯೋಗದಲ್ಲಿ ನಡೆಯಲಿರುವ ಈ ಸಮಾವೇಶವು ಉದಯೋನ್ನುಖ

facebook.com/vijaykarnataka

twitter.com/vijavkarnataka

ಉದ್ಯಮಿಗಳು ಹಾಗೂ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಅಲ್ಲದೆ, ಹೂಡಿಕೆ ದಾರರು, ಹೂಡಿಕೆ ಒಪ್ಪಂದಗಳಿಗೆ ಅನುಕೂಲ ಕಲ್ಪಿಸಲಿದೆ.

ಈ ಸಮಾವೇಶದಲ್ಲಿ ಉದ್ಯಮಗಳ ತ್ವರಿತ ಬೆಳವಣಿಗೆಗೆ ಅವಶ್ಯವಿರುವ ವಿಷಯಗಳ ಬಗ್ಗೆ ಸಮಾವೇಶ ಅಭೂತಪೂರ್ವ ಯಶಸ್ಸನ್ನು ಸಾಧಿಸಿತ್ತು. ಸಮಾಲೋಚನೆ ನಡೆಯಲಿದ್ದು, ಉದ್ಯಮಿಗಳು, ಲೆಕ್ಷಪರಿಶೋಧಕರು, ಹೂಡಿಕೆದಾರರೂ ಸೇರಿದಂತೆ 4 ಸಾವಿರಕ್ಕಿಂತ ಹೆಚ್ಚಿನ ಸ್ಪಾರ್ಟಪ್ ಉತ್ಕಾಹಿಗಳು ಮೂಲಕ ಯಶಸ್ತಿಗೊಳಿಸುವಂತೆ ಪ್ರಕಟಣೆಯಲ್ಲಿ ಭಾಗವಹಿಸಲಿದ್ದಾರೆ. ಸಚಿವ ಶರಣಬಸಪ್ಪ ಕೋರಲಾಗಿದೆ.

ದರ್ಶನಾಪೂರ್ ಅವರು ಜೂ. 27ರ ಮಧ್ಯಾಹ್ನ 2ಕ್ಕೆ ಪರಿಶೋಧಕರ ಸಂಸ್ಥೆ ನಿರ್ಮಿಸಿರುವ ಸೂಕ್ಷ್ಮ,

ಸಣ್ಣ ಹಾಗೂ ಮಧ್ಯಮ ಉದ್ಯಮಗಳ ನೀಡುವರು

> ಈ ಬಸ್ ದೇಶಾದ್ಯಂತ 100 ದಿನಗಳ ಕಾಲ ನೂರು ನಗರಗಳಲ್ಲಿ ಎಂಎಸ್ಎಮ್ಇ ಉದ್ಯಮ ಗಳ ಮಹತ್ವ ಹಾಗೂ ಅವುಗಳ ಬೆಳವಣಿಗೆಗೆ ಒತ್ತು ಕೊಡಬೇಕೆಂಬ ಮಾಹಿತಿ ಪ್ರಸಾರ ಮಾಡಲಿದೆ.

ಸ್ಕಾರ್ಟಪ್ ಸಮಾವೇಶವ ಸಿಯರ್ ಭಾರತೀಯ ಸನ್ನದು ಲೆಕ್ಕ ಪರಿಶೋಧಕರ ಸಂಸ್ಥೆಯ ಎರಡನೇ ಆವೃತ್ತಿಯಾಗಿದೆ. ಮೊದಲನೇ ಆವೃತ್ತಿ ಮುಂಬೈಯಲ್ಲಿ 2023ರಲ್ಲಿ ನಡೆದಿತ್ತು. ಮೊದಲ ಎರಡನೇ ಆವೃತ್ತಿ ಸಮಾವೇಶದಲ್ಲೂ ಸಾರ್ವ ಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ

ಮಗು ಕಿಡ್ಸ್ಲಾಪ್ ಜಾಡುಹಿಡಿದಾಗ 9 ಮಕ್ಕಳ ಮಾರಾಟ ಬೆಳಕಿಗೆ ತುಮಕೂರಲ್ಲಿ ಮಕ್ಕಳ ಮಾರಾಟ ಜಾಲ

ವಿಕ ಸುದ್ದಿಲೋಕ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ. ಮಗುವೊಂದರ ಕಿಡ್ಸ್ಟ್ರಾಪ್ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಮಕ್ಕಳ ಕಳ್ಳತನ ಹಾಗೂ ವ್ಯವಸ್ಥಿತವಾಗಿ ಮಾರಾಟ ನಡೆಸುತ್ತಿದ್ದ ಜಾಲ ಬೆಳಕಿಗೆ ಬಂದಿದೆ. ಎಸ್ಪ ಕೆ.ವಿ. ಅಶೋಕ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸರು ಮಕ್ಕಳ ಮಾರಾಟಗಾರರ ಹೆಡೆಮುರಿ ಕಟ್ಟಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ 9 ಮಕ್ಕಳ ಕಳ್ತತನ, ಮಾರಾಟ ನಡೆದಿರುವುದು ಬೆಳಕಿಗೆ ಬಂದಿದೆ. ಐವರು ಮಕ್ಕಳನ್ನು ರಕ್ಷಿಸಿದ್ದಾರೆ. ಒಂದು ಮಗು ಮೃತಪಟ್ಟಿದ್ದು, ಉಳಿದ ಮೂರು ಮಕ್ಕಳ ರಕ್ಷಣೆಗೆ ಪೊಲೀಸರು ಕ್ರಮ ಕ್ರೆಗೊಂಡಿದ್ದಾರೆ

ತಿಂಗಳ ಹೆಣ್ಣು ಮಗು, 1 ವರ್ಷ 3 ತಿಂಗಳ ಮಗು ಹಾಗೂ 1 ವರ್ಷ 3 ತಿಂಗಳ ಹೆಣ್ಣು ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.

ವಿಕ ಸುದ್ದಿಲೋಕ ಬೆಂಗಳೂರು

ನೀಡಲಾಗುವ ಶಿಕ್ಷೆಗಳನ್ನು ಆಕ್ಷೇಪಿಸಿ ಹಾಗೂ ಅಪರಾಧಿ

ಗಳ ಜಾಮೀನು ಅರ್ಜಿ ಅಥವಾ ಮೇಲ್ಪನವಿ ವಿಚಾರಣೆ

ಬಾಕಿಯಿದ್ದಾಗ ಪೆರೋಲ್ ಮನವಿ ಪರಿಗಣಿಸ

ಬಾರದೆಂಬ ನಿಯಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ

ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಹೈಕೋರ್ಟ್ ನ ಕಾನೂನು ಸೇವಾ ಸಮಿತಿ ಸಲ್ಲಿಸಿರುವ

ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ

ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ

ನ್ಯಾ. ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠದ

ವಿಚಾರಣೆಯನ್ನು

ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಜಾರಿಗೊಳಿಸಿ

ಜಾಲ ಸಿಕ್ಕಿಬಿದ್ದಿದ್ದು ಹೇಗೆ?

ಗುಬ್ಬಿ ಚನ್ನಬಸವೇಶ್ವರ ದೇವಸ್ಥಾನ ಬಳಿಯಿಂದ 11 ತಿಂಗಳ ಮಗುವೊಂದು ಜೂನ್ 9ರಂದು ಅಪಹರಣವಾಗಿತ್ತು. ಗುಬ್ಬಿಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ರಾಮಕೃಷ್ಣ ಮತು ಹನುಮಂತರಾಜು ಎಂಬ ಆರೋಪಿಗಳನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಮಕ್ಕಳ ಕಳತನ, ಮಾರಾಟದ ಜಾಲದ ಜಾಡು ಸಿಕ್ಕಿದೆ. ಆ ನಂತರ ಉಳಿದ ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.

11 ತಿಂಗಳ ಗಂಡು ಮಗು, 1 ವರ್ಷ 6 ಹೆಣ್ಣು ಮಗು, 2 ವರ್ಷ 6 ತಿಂಗಳ ಗಂಡು ಸೌಜನ್ಯ ಮೇಲೆ ಭ್ರೂಣ ಹತ್ಯೆ ವಿಚಾರದಲ್ಲೂ

ಹೇಳಲಾಗಿದೆ. ಜೈಲುಗಳಲ್ಲಿ ತಪ್ಪು ಮಾಡುವ ಅಪರಾಧಿ

ಪರೋಲ್, ತಾತ್ರಾಲಿಕ ಬಿಡುಗಡೆಯ ಹಕ್ಕುಗಳನ್ನು

ನಿರಾಕರಿಸಬೇಕು. ಕನಿಷ್ಠ 2 ತಿಂಗಳು ಅವರನ್ನು ಪ್ರತ್ಯೇಕ

ವಾಗಿರಿಸಬೇಕೆಂದು ಹೇಳಲಾಗಿದೆ. ಆದರೆ, ಶಿಕ್ಷೆ ವಿಧಿಸಲು

ಅನುಸರಿಸುವ ವಿಧಾನಗಳ ಬಗ್ಗೆ ಕಾಯಿದೆಯಲ್ಲಿ

ಹೇಳಿಲ್ಲ. ಹಾಗಾಗಿ, ಜೈಲು ಅಧಿಕಾರಿಗಳು ಈ ಅವಕಾಶ

ವನ್ನು ಬೇಕಾಬಿಟ್ಟಿಯಾಗಿ, ಪಕ್ಷಪಾತವಾಗಿ, ಪೂರ್ವಾ

ಗ್ರಹಪೀಡಿತರಾಗಿ ಅಥವಾ ವೈಯಕ್ತಿಕ ಹಿತಾಸಕ್ತಿಗೆ

ಬಳಸಿಕೊಳ್ಳುವ ಸಾಧ್ಯತೆಯಿದೆ,'' ಎಂದು ವಿವರಿಸಿದರು.

ಮೇಲ್ಗನವಿ ಬಾಕಿ ಇದ್ದಾಗ ಅವರ ಪೆರೋಲ್ ಅಥವಾ

ತಾತ್ತಾಲಿಕ ಬಿಡುಗಡೆಯ ಮನವಿ ಪರಿಗಗಣಿಸ

''ಅಪರಾಧಿಗಳ ಜಾಮೀನು ಅರ್ಜಿ ಅಥವಾ

ಅರ್ಜಿದಾರರ ಪರ ವಕೀಲರು, ''ಅಪರಾಧಿಗಳು ಸಂವಿಧಾನಬಾಹಿರ ಮತ್ತು ಸಂವಿಧಾನದ ಪರಿಚೇದ 14 ವನ್ನು ಬಳಸಿಕೊಳ್ಳುತ್ತೇವೆ. ಖರೀದಿ ಮಾಡುವವರಿಗೆ ಸಮಗ್ರ

ಜೈಲುಗಳಲ್ಲಿದ್ದಾಗ ಎಸಗುವ ತಪ್ಪುಗಳಿಗೆ ಇಂತಿಷ್ಟುತಿಕ್ಷೆವಿಧಿ) ಮತ್ತು 21ರಲ್ಲಿ ಖಾತರಿಪಡಿಸಿರುವ ಮೂಲ ಹಕ್ಕುಗಳ ವಿವರಗಳನ್ನು ನೀಡಲಾಗುತ್ತದೆ. ಅವರ ವಿಶ್ವಾನಾರ್ಹತೆಗೆ ಕೊಂಚ

ಸಬೇಕು ಎಂದು ಕರ್ನಾಟಕ ಕಾರಾಗ್ರಹ ಉಲ್ಲಂಘನೆ ಎಂದು ಘೋಷಿಸಬೇಕು,'' ಎಂದು ಕೂಡ ಭಂಗ ಬರುವುದಿಲ್ಲ.'' ಎಂದು ಜಿಆರ್ಟಿ ಜ್ನುವೆಲರ್ಸ್ ನ

ಬೇಕಾಬಿಟ್ಟಪಕ್ಷಪಾತ ಮಾಡುವ ಜೈಲು ಅಧಿಕಾರಿಗಳು

ಪರೋಲ್ ನಿಯಮ ಪ್ರಶ್ನಿಸಿ ಅರ್ಜಿ

ಅಪರಾಧಿಗಳು ಜೈಲುಗಳಲ್ಲಿ ಎಸಗುವ ತಪ್ಪಗಳಿಗೆ ಅಲ್ಲಿ ಗಳಿಗೆ ಕನಿಷ್ಠ ಏಳು ದಿನ ಕಠಿಣ ಕೆಲಸ ಮಾಡಿಸಬೇಕು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ರಾಜ್ಯ ಬಾರದೆಂದು ಕರ್ನಾಟಕ ಕಾರಾಗೃಹ (ಎರಡನೇ

ಸರಕಾರ, ಗೃಹ ಇಲಾಖೆ, ಕಾರಾಗೃಹ ಹಾಗೂ ತಿದ್ದುಪಡಿ) ಅಧಿನಿಯಗಳು–2022ರಲ್ಲಿ ಹೇಳಲಾಗಿದೆ.

ಸುಧಾರಣಾ ಸೇವೆಗಳ ಇಲಾಖೆ, ಪರಪ್ಪನ ಅಗ್ರಹಾರ ಇದು ಸುಪ್ರೀಂಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿದೆ.

ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ನೋಟಿಸ್ ಹಾಗಾಗಿ, ಕರ್ನಾಟಕ ಕಾರಾಗೃಹ ಕಾಯಿದೆ-1963ರ

ಕಾಯಿದೆ-1963ರ ಸೆಕ್ಷನ್ 46ರಿಂದ 49ರವರೆಗೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಮಗು ಸೇರಿ 5 ಮಕ್ಕಳನ್ನು ರಕ್ಷಿಸಿದ್ದಾರೆ. ಇವರಲ್ಲಿ ಒಂದು ಮಗುವನ್ನು ಪೋಷಕರಿಗೆ

ನೀಡಿದ್ದು, 4 ಮಕ್ಕಳನ್ನು ಮಕ್ಕಳ ಕಲ್ಯಾಣ

ಸಮಿತಿ ಆದೇಶದ ಮೇರೆಗೆ ದತ್ತು ಸ್ವೀಕಾರ

ಕೇಂದ್ರದಲ್ಲಿ ಇರಿಸಲಾಗಿದೆ. ಆಸತ್ರೆ, ಸಿಬ್ಬಂದಿ ಸೇರಿ 7 ಬಂಧನ: ಖಾಸಗಿ ನರ್ಸಿಂಗ್ ಕಾಲೇಜು ವ್ಯವಸ್ಥಾಪಕ ಮಹೇಶ್ ಯು.ಡಿ., ಹುಳಿಯಾರಿನ ಮುಹಬೂಬ್ ಷರೀಫ್, ಗುಬ್ಬಿ ತಾಲೂಕಿನ ಬಿಕ್ಕೇಗುಡ್ಡದ ಕೆ.ಎನ್. ರಾಮಕೃಷ್ಣಪ್ಪ, ತುಮಕೂರಿನ ಹನು ಮಂತರಾಜು, ಮಂಡ್ಯ ಜಿಲ್ಲೆಯ ಬೆಳ್ಳೂರಿನ ಮುಬಾರಕ್ ಪಾಷಾ, ಮಧುಗಿರಿ ತಾಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಸ್ಟಾಫ್ ನರ್ಸ್ ಪೂರ್ಣಿಮಾ ಎನ್, ಶಿರಾದ ಸ್ಕಾಫ್ ನರ್ಸ್ ಸೌಜನ್ಯ ಬಂಧಿತರು.

ಬಹುಮಾನಕ್ಕೆ ರಂಗಭೂಮಿಗೆ ಸಂಬಂಧಿಸಿದ ಕೃತಿ ಆಹ್ವಾನ

ವಕ ಸುದ್ದಿಲೋಕ ಬೆಂಗಳೂರು ಕರ್ನಾಟಕ ನಾಟಕ ಅಕಾಡೆಮಿಯು ಈಗಾಗಲೇ ಪ್ರಕಟವಾಗಿರುವ ರಂಗಭೂಮಿಯ ಆಕರ ಗ್ರಂಥಗಳಿಗೆ ಬಹುಮಾನ ನೀಡಲು ಕೃತಿಗಳನ್ನು

ಕನಡ ರಂಗಭೂಮಿಯ ಬೆಳವ ಣಿಗೆ, ವೈವಿಧ್ಯತೆ ಹಾಗೂ ರಂಗ ಭೂಮಿಯ ಇತಿಹಾಸ ತಿಳಿಸುವಂತಹ ವಿಮರ್ಶಾತ್ಮಕ ಕೃತಿಗಳಿಗೆ ಈ ಬಹುಮಾನ ನೀಡಲಿದ್ದು, 2021, 2022 ಮತ್ತು 2023ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಬಹುಮಾನಕ್ಕೆ ಆಹ್ವಾನಿಸಿದೆ. ಆಯ್ಕೆಯಾಗುವ ಪ್ರತಿ ಸಾಲಿನ ತಲಾ ಒಂದು ಕೃತಿಗೆ 25,000 ರೂ. ನಗದು ಬಹುಮಾನ ನೀಡ ಲಿದ್ದು, ಕೃತಿಗಳನ್ನು ಲೇಖಕರೇ ಜುಲೈ 20ರೊಳಗೆ ನೇರವಾಗಿ

7ನೇ ವೇತನ ಶೀಘ್ರ: ಸಿಎಂ

ಬೆಂಗಳೂರು: ರಾಜ್ಯ ಸರಕಾರಿ ನೌಕರರು ಕಾತುರದಿಂದ

ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗದ ವರದಿ ಶಿಫಾರಸುಗಳ

ಅನುಷ್ಠಾನ ಕುರಿತು ಜು.4ರಂದು ನಡೆಯಲಿರುವ ಸಚಿವ ಸಂಪುಟ

ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ಸರಕಾರಿ

ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ರಾಜ್ಯ

ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪನೇತೃತ್ವದಲ್ಲಿ

ನಿಯೋಗ ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರನ್ನು

ಭೇಟಿಯಾಗಿ ಮನವಿ ಮಾಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ

ಜಿಆರ್ಟಿ ಡೈಮಂಡ್ ಫೆಸ್ಟಿವಲ್

ಬೆಂಗಳೂರು: ವಿಶೇಷ ಆಭರಣಗಳಿಗೆ ಹೆಸರುವಾಸಿಯಾಗಿ

ಜಿಆರ್ಟಿ ಜ್ಯುವೆಲರ್ಸ್ ಈಗ ಡೈಮಂಡ್ ಫೆಸ್ಟಿವಲ್ ಆರಂಭಿಸಿದೆ.

ಇದರ ಭಾಗವಾಗಿ ಡೈಮಂಡ್ ಹಾಗೂ

ಅನ್ಕಟ್ ಡೈಮಂಡ್ ಮೌಲ್ಯದ ಮೇಲೆ ಶೇ.

25 ರವರೆಗೆ ಆಕರ್ಷಕ ಕೊಡುಗೆ ನೀಡಲು

ಉಪಕ್ರಮಿಸಿದೆ. ಪ್ಲಾಟಿನಂ ಆಭರಣಗಳ

ಶುಲ್ಕದಲ್ಲಿ ಶೇ.30 ರಷ್ಟು ರಿಯಾಯಿತಿಯನ್ನು

ಘೋಷಿಸಲಾಗಿದೆ. ''ಜಿಆರ್ಟಿಯಲ್ಲಿಸಿಗುವ

ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ.


ಆಕಾಡೆಮಿಯ ರಿಜಿಸ್ಟಾರ್ ಪ್ರಕಟಣೆಯಲ್ಲಿ

ಆಸಕ್ತ ಲೇಖಕರು ತಮ್ಮ ಹೆಸರು, ವಿಳಾಸ, ಪ್ರಕಟಣೆ ವರ್ಷ ನೀಡಿ, ಪುಸ್ತಕದ ಪ್ರತಿಗಳೊಂದಿಗೆ ರಿಜಿಸ್ಕಾರ್, ಆಕಾಡೆಮಿ. ನಾಟಕ ನೆಲಮಹಡಿ, ಚಾಲುಕ್ಯ ವಿಭಾಗ, ಕನಡ ಭವನ, ಜೆ.ಸಿ. ರಸ್ತೆ,

ವಿಳಾಸಕ್ಕೆ ಜುಲೈ 20ರೊಳಗೆ ಸಲ್ಲಿಸಬೇಕು. ಕೃತಿಗಳು 2021ರ ಜನವರಿಯಿಂದ 2023ರ ಡಿಸೆಂಬರ್ರೊಳಗೆ ಮುದ್ರಣ ವಾದ ಮೊದಲ ಪ್ರಕಟಣೆಯಾಗಿರಬೇಕು. ಅನುವಾದಿತ ಕೃತಿಗಳಿಗೆ ಅವಕಾಶವಿಲ್ಲ. ಪುಸ್ತಕಗಳು ಯಾವುದೇ ಪದವಿಗಾಗಿ, ಪಿ. ಎಚ್ಡಿ ಮತ್ತು ಪಠ್ಯ ಪುಸ್ತಕಕ್ಕೆ ಸಿದ್ದಪಡಿಸಿದ ವಿಷಯವಾಗಿರಬಾರದು.

ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್, ಬೆಳಗಾವಿ.

ಪುಟದಲ್ಲಿ ಮುದ್ರಣ ನಮೂದಿಸಿರಬೇಕು. ಸದಸ್ಯರು ರಚಿಸಿದ ಮತು ಸಂಪಾದಿತ ಕೃತಿಗಳಿಗೆ ಅವಕಾಶವಿಲ್ಲ. ಸಂಪಾದಿತ ಯಾವುದೇ ಕೃತಿಗಳಾಗಿರಬಾರದು. ಕಾರಣಕೂ ರುಗಿಸಲಾಗುವುದಿಲ್ಲ. ತೀರ್ಮಾನವೇ ಅಂತಿಮವಾಗಿರುತದೆ



ಬೆಳಗಾವಿ ಸ್ಥಾರ್ಟ್ ಸಿಐ ನಿಯಮಿತ (ಜಎಸ್ಸ್ಎಲ್)

ಶ್ರಧಾನ ವ್ಯವಸ್ಥಾಪಕರವರ ಕಥೇಲಿ, 1ನೇ ಮಹಡಿ, ಬುಡಾ ಕಥೇಲಿ, neಕ ನಗರ, ಬೆಳಗಾವಿ - 590016. ದೂರವಾಣಿ : 0831-2461352 / 2474166 ಇ-ಮೇಲ್: bscltd16@gmail.com ವೆಶ್ ಸೈಟ್: www.bscl.in

ನೇಮಕಾತಿ ಅಧಿಸೂಚನೆ

ವ್ಯವಸ್ಥಾಪಕ ನಿರ್ದೇಶಕರು, ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್, ಬೆಳಗಾವಿ ಕಛೇರಿಗೆ ಈ ಕೆಳಗೆ ವಿವರಿಸಿದ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 1) ಪ್ರಾಜೆಕ್ಟ್ ಕೋಆರ್ಡಿನೇಟರ್ - 01 ಹುದ್ದೆ 2) ಎನ್ಡಿರಾನ್ಕೆಂಟಲ್ ಮತ್ತು

ಸೋಶಿಯಲ್ ಸೇಫ್ ಗಾರ್ಡ್ ನೋಡಲ್ ಆಫೀಸರ್ - 01 ಹುದ್ದೆ ಹೆಚ್ಚಿನ ವಿವರಗಳಿಗಾಗಿ ಕಛೇರಿಯ ವೆಬ್ಸ್ಟೆಟ್: www.bscl.in ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 05-07-2024, ಸಾಯಂಕಾಲ 5.30 ಗಂಟೆಗೆ. ಸಹಿ/- ವ್ಯವಸ್ಥಾಪಕ ನಿರ್ದೇಶಕರು

ಕರ್ನಾಟಕ ಸರ್ಕಾರ

ಜಿಲ್ಲಾ ಪಂಚಾಯತ ಬಾಗಲಕೋಟೆ ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ, ಬಾಗಲಕೋಟೆ ಜಿಲ್ಲಾ ಆಡಳಿತ ಭವನ, ಕೊಠಡಿ ಸಂಖ್ಯೆ:126, ನವನಗರ, ಬಾಗಲಕೋಟೆ ದೂರವಾಣಿ: 08354-235042 ಇ-ಮೇಲ್: bgkeezpe@yahoo.com ಫ್ಯಾಕ್ಸ್: 08354-235043

ಸಂ. ಕಾನಿಇಂ/ಪಂರಾಇಂವಿ/ಬಿಜೆಕೆ/ಪಿಬಿ-2/ಟೆಂಡರ್/2024-25/524 ದಿನಾಂಕ: 26-06-2024

ಇ-ಪ್ರೊಕ್ಯೂರ್ಮೆಂಟ್ ದ್ವಿ-ಲಕೋಟೆ ಟೆಂಡರ್ ಪ್ರಕಟಣೆ ಕೆಡಬ್ಲ್ಯೂ-1, 2 & 3 ಬಿಡ್ ಡಾಕ್ಯೂಮೆಂಟ್

ಕರ್ನಾಟಕ ಸರಕಾರದ ಮಾನ್ಯ ರಾಜ್ಯಪಾಲರ ಪರವಾಗಿ ಅಧಿಕೃತ ಅರ್ಹ ಗುತಿಗೆದಾರರಿಂದ 2023-24ನೇ ಸಾಲಿನ ಲೆಕ್ಕ ಶಿರ್ಷಿಕೆ: 5054 ರಡಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ಬಾಗಲಕೋಟೆ ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ರೂ.255.00 ಲಕ್ಷ ಅನುದಾನದ ಅಡಿಯಲ್ಲಿ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯ ಈ ಕೆಳಗಿನ ಕಾಮಗಾರಿಗೆ Standard Tender Document KW-1.2 & 3 ರ ನಿಬಂಧನೆಗೊಳಪಟ್ಟಂತೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಆದ್ಯಾದೇಶ 1999-2000ರ ಪ್ರಕಾರ ಆ್ಯಕ್ಟ್ 2000ರ ನಿಯಮದಂತೆ ದ್ವಿ-ಲಕೋಟೆ ಪದ್ಧತಿಯನ್ವಯ ಐಟಂವಾರು ಗುತ್ತಿಗೆಯನ್ನು ಇ–ಪ್ರೋಕ್ಯೂರ್ ಮೆಂಟ್ ಮೂಲಕ ಟರ್ನಕೀ

ಆಧಾರದ ಮೇಲೆ ಟೆಂಡರ್ಗಳನ್ನು ಆಹ್ವಾನಿಸಲಾಗಿದೆ. ಸಾಮಾನ್ಯ ಗುತ್ತಿಗೆಯಲ್ಲಿ ಭಾಗವಹಿಸುವ ಕಾಮಗಾರಿಯ ಇಂಡೆಂಟ್ ನಂ:5614, 5638 & 5642 ಪರಿಶಿಷ್ಟ ಜಾತಿ ವರ್ಗದ ಗುತ್ತಿಗೆಯಲ್ಲಿ ಭಾಗವಹಿಸುವ ಕಾಮಗಾರಿಯ ಇಂಡೆಂಟ್ ನಂ:5637 ಹಾಗೂ ಪರಿಶಿಷ್ಟ ಪಂಗಡ ವರ್ಗದ ಗುತ್ತಿಗೆಯಲ್ಲಿ ಭಾಗವಹಿಸುವ ಕಾಮಗಾರಿಯ ಇಂಡೆಂಟ್ ನಂ:5633 ಇದ್ದು, ಕಾಮಗಾರಿಗಳ ವಿವರ, ಆಂದಾಜು ಮೊತ್ತ, ಗುತ್ತಿಗೆದಾರರ ಅರ್ಹತೆ ವಿವರ, ಟಿಂಡರ್ ಮೊತ್ತ (ರೂ.15.00 ದಿಂದ 60.00 ಲಕ್ಷಗಳ ಮಿತಿಗೊಳಪಟ್ಟು) ಟೆಂಡರ್ ಅರ್ಜಿಯ ಬೆಲೆ ಮತ್ತು ಇ.ಎಂ.ಡಿ ಮೊತ್ತ ಎಲ್ಲ ವಿವರಗಳು ಇ–ಪೋರ್ಟಲ್ ನಲ್ಲಿ ಇದ್ದಂತೆ.

ಇ-ಪ್ರೋಕ್ಕೂರ್ಮೆಂಟ್ ಮುಖಾಂತರ ಅರ್ಜಿ ಸಲ್ಲಿಸುವ ಹಾಗೂ ಶೆಡ್ಕೂಲ್-ಬಿಯನ್ನು ವೆಬ್ಸೈಟ್ ನಲ್ಲಿ ಭರ್ತಿ ಮಾಡಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ: 18-07-2024 ರ ಸಾಯಂಕಾಲ 5.30 ಗಂಟೆವರೆಗೆ,

ಇ- ಪ್ರೊಕ್ಯೂರ್ ಮೆಂಟ್ ನಲ್ಲಿ ತಾಂತ್ರಿಕ ಬಿಡ್ ನ್ನು ತೆರೆಯುವ ದಿನಾಂಕ ಮತ್ತು ಸಮಯ: 20-07-2024 ರಂದು ಮುಂಜಾನೆ 11:00 ಗಂಟೆಯ ನಂತರ.

ಸೂಚನೆ: ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ಸಹಿ ಮಾಡಿದವರ ಕಚೇರಿಗೆ ಅಥವಾ ವೆಬ್ಸೈಟ್ https://kppp.karnataka.gov.in/ ಮುಖಾಂತರ ಸಂಪರ್ಕಿಸಬಹುದಾಗಿದೆ.

ಕಾರ್ಯನಿರ್ವಾಹಕ ಇಂಜಿನೀಯರರು

ಪಂಚಾಯತ ರಾಜ್ (ಇಂ) ವಿಭಾಗ, ಬಾಗಲಕೋಟೆ

ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು

ನೌಕರನಿಗೆ ಶಿಕ್ಷ ವಿಧಿಸುವಾಗ ಬಡ್ಡಿ ಅಂಶ ಪರಿಗಣಿಸಿ

ಬೆಂಗಳೂರು: ತಪ್ಪಿತಸ್ಥ ನೌಕರನಿಗೆ ನೀಡುವ ಶಿಕ್ಷೆಯು ಆತ ಎಸಗಿದ ಅಪರಾಧಕ್ಕೆ ಅನುಗುಣವಾಗಿರಬೇಕು ಮತ್ತು ಆ ವೇಳೆ ಆತ ಸುದೀರ್ಘವಾಗಿ ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಅವಧಿ, ಆತ ಪಡೆದಿರುವ ಬಡ್ತಿ, ನಿವೃತ್ತಿಗೆ ಇರುವ ಸಮಯ ಮತ್ತಿತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಸಿಂಡಿಕೇಟ್ ಬ್ಯಾಂಕ್ ನ ಮಾಜಿ ಉದ್ಯೋಗಿ, ಬೆಂಗಳೂರಿನ ನಾಗರಬಾವಿಯ ವಾಸಿ ಎಂ.ಆರ್. ನಾಗರಾಜನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ''ಈ ಹಂತದಲ್ಲಿ ವಜಾ ಆದೇಶ ರದ್ದುಗೊಳಿಸುವುದು ಮತ್ತು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಲಾಗದು. ಏಕೆಂದರೆ ಈಗಾಗಲೇ ಸೇವಾ ಅವಧಿ ಪೂರೈಸಿ ಅರ್ಜಿದಾರರು ನಿವೃತ್ತರಾಗಿದ್ದಾರೆ,'' ಎಂದು ಹೇಳಿದೆ.

ಮೇಲ್ಮನವಿದಾರರು 1979ರಲ್ಲಿ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಸೇವೆಗೆ ಸೇರಿದ್ದಾರೆ. ಆನಂತರ 1996ರಲ್ಲಿ ಮೊದಲ ಬಡ್ತಿ ಪಡೆದು ಅಧಿಕಾರಿಯಾಗಿದ್ದಾರೆ. ಆದಾದ ಮರು ವರ್ಷವೇ ಮ್ಯಾನೇಜರ್ ಆಗಿ ಬಡ್ತಿ ಹೊಂದಿ ದ್ದಾರೆ ಮತ್ತು ಸ್ಟಾರ್ ಪರ್ಫಾಮರ್ ಪ್ರಶಸ್ತಿ ಪಡೆದಿದ್ದಾರೆ. 400 ಕೋಟಿ ರೂ. ಸಾಲ ವಸೂಲು ಮಾಡಿ ಉತ್ತಮ ಉದ್ಯೋಗಿ ಎಂದು ಪ್ರಮಾಣಪತ್ರ ಪಡೆದಿದ್ದಾರೆ. ಹಾಗಾಗಿ, ಈ ಅಂಶ ಪರಿಗಣಿಸ ಬೇಕಾಗು ತ್ತದೆ. ಆದರೆ, ಸಂಪೂರ್ಣ ಕ್ಲೀನ್ಚಿಟ್ ನೀಡ ಲಾಗದು. ಬದಲಿಗೆ ಬ್ಯಾಂಕ್ ಸೇವೆಯಿಂದ ವಜಾಗೊಳಿಸುವ ಬದಲು ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಬೇಕು ಎಂದು ಆದೇಶಿಸಿದೆ.

ಹುಬ್ಬಳ್ಳಿ-ಧಾರವಾಡ 🎒 ಮಹಾನಗರ ಪಾಲಿಕೆ

ಜು.15ಕ್ಕೆ ಸೆಕ್ಷನ್ 46ರಿಂದ 49 ಮತ್ತು ಕರ್ನಾಟಕ ಕಾರಾಗೃಹ ಪ್ರತಿಯೊಂದು ಆಭರಣಗಳಿಗೆ ಗುಣಮಟ್ಟದ ಖಾತ್ರಿ ಇರುತ್ತದೆ.

(ಎರಡನೇ ತಿದ್ದುಪಡಿ) ಅಧಿನಿಯಮ–2022 ವಜ್ರದ ಆಭರಣಗಳ ವಿನ್ಯಾಸದಲ್ಲಿ ನಾವು ಅತ್ಯುತ್ತಮ ತಂತ್ರಜ್ಞಾನ

ಕಾರ್ಯನಿರ್ವಾಹಕ ಅಭಿಯಂತರರು (ಉತ್ತರ)

ಪತ್ರ ಸಂಖ್ಯೆ ನಂ. ಎಚ್ಡಾಎಮ್೩/61/12/2024-25

ದಿನಾಂಕ: 26-06-2024

ನಿರ್ದೇಶಕ ಜಿ.ಆರ್. ರಾಧಾಕೃಷ್ಣನ್ ಹೇಳಿದ್ದಾರೆ.

ಅಲ್ಪಾವಧಿ / ಇ-ಟೆಂಡರ ಅಧಿಸೂಚನೆ

ಉಲ್ಲೇಖ : ಜಾಹಿರಾತು ನಂ:- 913 ಹುಬ್ಬಳ್ಳಿ-ಧಾರವಾಡ ಮಹಾನಗರ ಸನ್ 2023-24ನೇ ಸಾಲಿನ ಎಸ್.ಎಫ್.ಸಿ 7.25%, ಪಾಲಿಕೆಯ ಎಸ್.ಎಫ್.ಸಿ ಎಸ್.ಸಿಎಸ್.ಪಿ, ಟಿಎಸ್ಪಿ 17.15, 7.25% ಹಾಗೂ ಸನ್ 2023–24ನೇ ಸಾಲಿನ ಪಾಲಿಕೆಯ ಸಾಮಾನ್ಯ ನಿಧಿಯ ಅನುದಾನ, ಸನ್ 2023–24ನೇ ಸಾಲಿನ ಶಾಸಕರ ಅನುದಾನ ಯೋಜನೆ ಮತ್ತು ವಾರ್ಡ ವಾರು ಅನುದಾನ 75.00 ಲಕ್ಷ, ಹಳ್ಳಿ ಅಭಿವೃದ್ಧಿ ಅಡಿಯಲ್ಲಿ ಮಂಜೂರಾದ ಈ ಕೆಳಕಂಡ ಕಾಮಗಾರಿಗಳಿಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಆದೇಶ 1999–2000ರ ಪ್ರಕಾರ ಆ್ಯಕ್ಷ 2000 ನಿಯಮದನ್ನಯ PWD ಇಲಾಖೆಯಲ್ಲಿ ನೊಂದಾಯಿತರಾದ ಅರ್ಹ ಗುತ್ತಿಗೆದಾರರು ಕರ್ನಾಟಕ ಪಬ್ಲಿಕ್ ಮೋರ್ಟಲ್ ಮುಖಾಂತರ ಐಟಂವಾರು ಟಿಂಡರಗಳನ್ನು ಆಹ್ವಾನಿಸಲಾಗಿದೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ಸದರಿ ಯಾವುದಾದರೂ ಬದಲಾವಣೆಯಾದಲ್ಲಿ, ಸದರಿ ಬದಲಾವಣೆಯ ವಿವರಗಳನ್ನು ಕರ್ನಾಟಕ ಪಬ್ಲಿಕ್ ಪೋರ್ಟಲ್ ನಲ್ಲಿ ಮಾತ್ರ ಪ್ರಕಟಿಸಲಾಗುವುದು.

ಪರಿಶಿಷ್ಟ ಜಾತಿ (SC) ಗುತ್ತಿಗೆದಾರರಿಗೆ ಮೀಸಲಿರಿಸಿದ ಕಾಮಗಾರಿ: (1) ಇಂಡೆಂಟ್ ನಂ– 19261 ರೂ. 2.27ಲಕ್ಷ್ನ (2) ಇಂಡೆಂಟ್ ನಂ– 19210 ರೂ. 5.00ಲಕ್ಷ (3) ಇಂಡೆಂಟ್ ನಂ- 19257 ರೂ. 5.00ಲಕ್ಷ (4) ಇಂಡೆಂಟ್ ನಂ- 19259 ರೂ. 1.87ಲಕ್ಷ (5) ಇಂಡೆಂಟ್ ನಂ- 19213 ರೂ. 5.00ಲಕ್ಷ (6) ಇಂಡೆಂಚ್ ನಂ– 19254 ರೂ. 2.13ಲಕ್ಷ (7) ಇಂಡೆಂಚ್ ನಂ– 17183 ರೂ. 20.00ಲಕ್ಷ (8) ಇಂಡೆಂಚ್ ನಂ– 17055 ರೂ. 6.05ಲಕ್ಷ (9) ಇಂಡೆಂಟ್ ನಂ- 17710 ರೂ. 30.00ಲಕ್ಷ

ಪರಿಶಿಷ್ಟ ಪಂಗಡದ (ST) ಗುತ್ತಿಗೆದಾರರಿಗೆ ಮೀಸಲಿರಿಸಿದ ಕಾಮಗಾರಿ: (10) ಇಂಡೆಂಟ್ ನಂ– 19246 ರೂ. 2.27ಲಕ್ಷ (11) ಇಂಡೆಂಟ್ ನಂ– 19211 ರೂ. 3.55ಲಕ್ಷ (12) ಇಂಡೆಂಟ್ ನಂ- 19285 ರೂ. 2.13ಲಕ್ಷ (13) ಇಂಡೆಂಟ್ ನಂ- 18818 ರೂ. 26.60ಲಕ್ಷ

ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಮೀಸಲಿರಿಸಿದ ಕಾಮಗಾರಿ: (14) ಇಂಡೆಂಟ್ ನಂ– 19225 ರೂ. 2.27ಲಕ್ಷ (15) ಇಂಡೆಂಟ್ ನಂ– 19185 ರೂ. 2.27లಕ್ಷ್ಣ (16) ಇಂಡೆಂಟ್ ನಂ- 19247 ರೂ. 2.27ಲಕ್ಷ್ಣ (17) ಇಂಡೆಂಟ್ ನಂ- 19248 ರೂ. 2.27ಲಕ್ಷ್ಣ (18) ಇಂಡೆಂಟ್ ನಂ- 19205 ರೂ. 2.27ಲಕ್ಷ (19) ಇಂಡೆಂಟ್ ನಂ- 19206 ರೂ. 2.27ಲಕ್ಷ (20) ಇಂಡೆಂಟ್ ನಂ- 19251 ರೂ. 2.27ಲಕ್ಷ (21) ಇಂಡೆಂಟ್ ನಂ- 19252 ರೂ. 2.27ಲಕ್ಷೆ (22) ಇಂಡೆಂಟ್ ನಂ– 19223 ರೂ. 1.87ಲಕ್ಷ (23) ಇಂಡೆಂಟ್ ನಂ– 19227 ರೂ. 1.87ಲಕ್ಷ (24) ಇಂಡೆಂಟ್ ನಂ– 19220 ರೂ. 1.87ಲಕ್ಷ್ಣ (25) ಇಂಡೆಂಟ್ ನಂ- 19187 ರೂ. 1.87ಲಕ್ಷ್ಣ (26) ಇಂಡೆಂಟ್ ನಂ- 19201 ರೂ. 1.87ಲಕ್ಷ್ಣ (27) ಇಂಡೆಂಟ್ ನಂ- 19266 ರೂ. 1.87ಲಕ್ಷ್ (28) ಇಂಡೆಂಟ್ ನಂ- 19202 ರೂ. 1.87ಲಕ್ಷ್ (29) ಇಂಡೆಂಟ್ ನಂ- 19207 ರೂ. 5.00ಲಕ್ಷ್ (30) ಇಂಡೆಂಟ್ ನಂ- 19209 ರೂ. 1.87ಲಕ್ಷೆ (31)ಇಂಡೆಂಟ್ ನಂ- 19212 ರೂ. 5.00ಲಕ್ಷ (32) ಇಂಡೆಂಟ್ ನಂ- 19250 ರೂ. 1.87ಲಕ್ಷ (33) ಇಂಡೆಂಟ್ ನಂ- 19222 ರೂ. 2.65ಲಕ್ಷ (34) ಇಂಡೆಂಟ್ ನಂ- 19226 ರೂ. 2.13ಲಕ್ಷ (35) ಇಂಡೆಂಟ್ ನಂ- 19268 ರೂ. 2.13ಲಕ್ಷ (36) ಇಂಡೆಂಟ್ ನಂ- 19269 ರೂ. 2.13පಕ್ಷ (37) තරය්රෑණ තර– 19214 රා. 2.13පಕ್ಷ (38) තරය්රෑණ තර– 19215 රා. 2.13පಕ್ಷ (39) තරය්රෑණ තර– 19245 රා. 2.13 ප ජු (40) අගස්සේ ත – 19262 ජා. 2.13 ප ජූ (41) අගස්සේ ත – 19256 ජා. 2.13 ප ජූ (42) අගස්සේ ත – 17214 ජා. 10.00ಲಕ್ಷ (43) ಇಂಡೆಂಟ್ ನಂ– 18969 ರೂ. 7.00ಲಕ್ಷ (44) ಇಂಡೆಂಟ್ ನಂ– 19448 ರೂ. 49.20ಲಕ್ಷ (45) ಇಂಡೆಂಟ್ ನಂ– 19549 ರೂ. 49.90ಲಕ್ಷ (46) ಇಂಡೆಂಟ್ ನಂ- 19297 ರೂ. 98.00ಲಕ್ಷ

<u>ಮರು ಕರೆ ಕಾಮಗಾರಿಗಳು:</u>- ಸಾಮಾನ್ಯ ವರ್ಗದ ಗುತ್ತಿಗೆದಾರರಿಗೆ ಮೀಸಲಿರಿಸಿದ ಕಾಮಗಾರಿ: 47) ಇಂಡೆಂಟ್ ನಂ- 16920 ರೂ. 5.00ಲಕ್ಷ (2ನೇ ಕರೆ) 48) ಇಂಡೆಂಟ್ ನಂ- 3538 ರೂ. 2.82ಲಕ್ಷ (2ನೇ ಕರೆ)

ಇ.ಎಂ.ಡಿ, ಕಾಮಗಾರಿ ಅವಧಿ ಹಾಗೂ ಇತರ ವಿವರಗಳನ್ನು ವೆಬ್ ಸೈಟ್ ಮೂಲಕ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗುತ್ತಿಗೆದಾರರು ಕಾರ್ಯನಿರ್ವಾಹಕ ಅಭಿಯಂತರರು (ಉತ್ತರ) ಇವರ ಕಚೇರಿಯ ಕೆಲಸದ ವೇಳೆಯಲ್ಲಿ ಮಾಹಿತಿಯನ್ನು ಪಡಿಯಬಹುದಾಗಿದೆ. ಕಚೇರಿಯ ದೂರವಾಣಿ ಸಂಖ್ಯೆ:0836:2213834ನ್ನು ಸಂಪರ್ಕಿಸಬಹುದಾಗಿದೆ ಮತ್ತು ಅಂತರ್ಜಾಲದ ವೆಬ್ಸೈಟ್ ವಿಳಾಸ : kppp.karnataka.gov.in ರಲ್ಲಿ ಪಡೆಯಬಹುದು. ಟೆಂಡರ್ ದಾಖಲೆಗಳನ್ನು ಕರ್ನಾಟಕ ಸರ್ಕಾರ ಇ– ಪ್ರೋಕ್ಯೂರಮೆಂಟ್ ನಲ್ಲಿ ದಿನಾಂಕ: 29-06-2024 ಪಡೆಯಬಹುದಾಗಿದೆ.


ಕ್ರ. ಸಂ 01 ರಿಂದ 08 ಹಾಗೂ 10 ರಿಂದ 12 ಮತ್ತು 14 ರಿಂದ 42 ಹಾಗೂ 47ರ ಟೆಂಡರ ಸಲ್ಲಿಸುವ ಕೊನೆಯ ದಿನಾಂಕ: 08-07-2024 ರಂದು ಸಾಯಂಕಾಲ 4.00 ಘಂಟೆಯವರೆಗೆ

ಕ್ರ. ಸಂ 01 ರಿಂದ 08 ಹಾಗೂ 10 ರಿಂದ 12 ಮತ್ತು 14 ರಿಂದ 42 ಹಾಗೂ 47ರ ತೆರೆಯುವ ದಿನಾಂಕ: 09–07–2024 ಸಾಯಂಕಾಲ 4.30 ಫಂಟೆಯ ನಂತರ ತೆರೆಯಲಾಗುವುದು

ಕ್ರ ಸಂ 09, 13 43 ರಿಂದ 46, 48 ಟೆಂಡರ ಸಲ್ಲಿಸುವ ಕೊನೆಯ ದಿನಾಂಕ: 15-07-2024 ಸಾಯಂಕಾಲ 4.00 ಘಂಟೆಯವರೆಗೆ ಕ್ರ ಸಂ 09, 13 43 ರಿಂದ 46, 48 ತೆರೆಯುವ ದಿನಾಂಕ: 16-07-2024 ಸಾಯಂಕಾಲ 4.30 ಘಂಟೆಯ ನಂತರ ತೆರೆಯಲಾಗುವುದು. ಕ್ರ. ಸಂ 46 ಕಾಮಗಾರಿಯ ಆರ್ಥಿಕ ಬಿಡ್ ತೆರೆಯುವ ದಿನಾಂಕ : 19-07-2024ರಂದು ತೆರೆಯಲಾಗುವುದು. ಇಲ್ಲದಿದ್ದಲ್ಲಿ ನಂತರದ

ವಾ.ಸಾ.ಇ/ಧಾರವಾಡ/96/ದೇಶಪಾಂಡೆಪಬ್ಲಿಸಿಟಿ/2024-25

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು (ಉತ್ತರ) ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ



ದೂರವಾಣಿ: +91-8431186388, ಇ–ಮೇಲ್: sabvmcri@gmail.com ಸಂಖ್ಯೆ: ಎಸ್ಎಬಿವಿಎಂಸಿಆರ್ಐ/ಇ–ಟೆಂಡರ್/D&C/01/2024–25 ದಿನಾಂಕ: 26–06–2024 ಅಲ್ಪಾವಧಿ ಟೆಂಡರ್ ಅಧಿಸೂಚನೆ

ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇದರ ಅಧೀನದಲ್ಲಿ ಬರುವ ಆಸ್ಪತ್ರೆಗಳಿಗೆ ಔಷಧಿ ಮತ್ತು ಇತರೆ ರಾಸಾಯಿನಿಕ ವಸ್ತುಗಳನ್ನು ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಹಾಗೂ ನಿಯಮಗಳು 2000 ರಂತೆ ಮೊಹರಾದ ಅಲ್ಪಾವಧಿ ಇ–ಟೆಂಡರ್ಗಳನ್ನು ಅರ್ಹ ಆಸಕ್ತ ಸಂಸ್ಥೆಗಳಿಂದ ಆಹ್ವಾನಿಸಲಾಗಿದೆ.

ಟೆಂಡರ್ ಫಾರಂ, ಇ.ಎಂ.ಡಿ ವಿವರ ಮತ್ತು ಷರತ್ತು ಮುಂತಾದ ವಿವರಗಳನ್ನು ವೆಬ್ಸೈಟ್: https://kppp.karnataka.gov.in ನಲ್ಲಿ ವೀಕ್ಷಿಸಿ ಟೆಂಡರ್ಗಳನ್ನು ಸಲ್ಲಿಸಬಹುದು ಹಾಗೂ ಹಿಂದಿರುಗಿಸದ ಟೆಂಡರ್ ಪ್ರೋಸೆಸ್ಸಿಂಗ್ ಮೊತ್ತ **ರೂ**. 5,000/– ಗಳ ಡಿ.ಡಿ. ಯನ್ನು ನಿರ್ದೇಶಕರು ಹಾಗೂ ಡೀನ್, ಎಸ್.ಎ.ಬಿ.ವಿ.ಎಂ.ಸಿ.ಆರ್.ಐ, ಬೆಂಗಳೂರು ಇವರ ಹೆಸರಿನಲ್ಲಿ ಪಡೆದು ಸಲ್ಲಿಸತಕ್ಕದ್ದು ಮತ್ತು ಅದರ ರಸೀದಿಯನ್ನು ಈ ಟೆಂಡರ್ನಲ್ಲಿ ಲಗತ್ತಿಸುವುದು. ಆಸಕ್ತಿಯುಳ್ಳ ಟೆಂಡರ್ದಾರರು ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ನಲ್ಲಿ ನೋಂದಾಯಿಸತಕ್ಕದ್ದು. ನೋಂದಾವಣಿಗೆ ಅಗತ್ಯವಾದ ವಿವರಗಳನ್ನು ವೆಬ್ಸೈಟ್ನಲ್ಲಿ ನೋಡಬಹುದು. ಹೆಚ್ಚಿನ ವಿವರಗಳಿಗಾಗಿ ಇ–ಮೇಲ್: sabvmcri@gmail.com ಮತ್ತು ದೂರವಾಣಿ ಸಂಖ್ಯೆ: +91–8431186388 ನ್ನು ಸಂಪರ್ಕಿಸಬಹುದು.

1) ಟೆಂಡರ್ ದಸ್ತಾವೇಜನ್ನು ಡೌನ್ಲೋಡ್ ಮಾಡಿಕೊಳ್ಳಲು ಆರಂಭಿಸುವ ದಿನಾಂಕ: 27-06-2024 ರಿಂದ. 2) ಟೆಂಡರ್ ಬಗ್ಗೆ ಪ್ರಶ್ನಾವಳಿಗಳಿಗೆ ಕೊನೆಯ ದಿನಾಂಕ: 01-07-2024 ರಂದು ಸಂಜೆ 4.00 ಗಂಟೆವರೆಗೆ. 3) ಟೆಂಡರ್ಗಳನ್ನು ಅಪ್ ಲೋಡ್ ಮಾಡಲು ಕೊನೆಯ ದಿನಾಂಕ: 03-07-2024 <mark>ರಂದು ಸಂಜೆ 4.00 ಗಂಟೆವರೆಗೆ</mark>. 4) ಮಾದರಿಯನ್ನು ಸಲ್ಲಿಸಲು ಕೊನೆಯ ಮತ್ತ ಸಮಯ ದಿನಾಂಕ: 27-06-2024 ರಿಂದ ಟಿಂಡರ್ ಅಪ್ಲೋಡ್ ಮಾಡಲು ಕೊನೆಯ ದಿನಾಂಕದವರೆಗೆ ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆವರೆಗೆ ಮಾತ್ರ, ಸ್ಥಳ: ಮುಖ್ಯ ಉಣ್ರಾಣ, ಎಸ್.ಎ.ಬಿ.ವಿ.ಎಂ.ಸಿ.ಆರ್.ಐ, ಶಿವಾಜಿನಗರ, ಬೆಂಗಳೂರು – 560001. 5) ತಾಂತ್ರಿಕ ಬಿಡ್ಗಳನ್ನು ತೆರೆಯುವ ದಿನಾಂಕ (ಮೊದಲನೆ ಲಕೋಟೆ): 05-07-2024 ರಂದು ಬೆಳಿಗ್ಗೆ 10.30 ಗಂಟೆಗೆ. 6) ಆರ್ಥಿಕ ಬಿಡ್ಗಳನ್ನು ತೆರೆಯುವ ದಿನಾಂಕ (ಎರಡನೆ ಲಕೋಟೆ): 06-07-2024 **ರಂದು ಬೆಳಿಗ್ಗೆ** 11.30 ಗಂಟೆಗೆ. ಈ ವಿಷಯದಲ್ಲಿ ಯಾವುದೇ ಹೆಚ್ಚಿನ ಮಾಹಿತಿ ಬೇಕಾದ ಪಕ್ಷದಲ್ಲಿ ಕೆಲಸದ ದಿನಗಳಲ್ಲಿ ಈ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ / ಸಹಾಯಕ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಸಹಿ/- ನಿರ್ದೇಶಕರು ಹಾಗೂ ಡೀನ್

ಶ್ರೀ.ಅ.ಬಿ.ವಾ.ವೈ.ಮ.ಸಂ.ಸಂ., ಬೆಂಗಳೂರು.

ಟೆಂಡರನಲ್ಲಿ ದಿನಾಂಕ ಹಾಗೂ ಇತರೆ ತಿದ್ದುಪಡಿಗಳು ಇದ್ದಲ್ಲಿ ಇ-ಫೋರ್ಟಲ್ನಲ್ಲಿ ತಿಳಿಸಲಾಗುವದು, ಯಾವುದೇ ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗುವದಿಲ್ಲ. ಕಾರ್ಯಪಾಲಕ ಅಭಿಯಂತರರು,

ಸೂಚನೆಗಳು : (1) Pre-bid Meeting **Date: 04.07.2024 at 1.00 pm (2)** Last Date

& Time for receipt of tenders: 12.07.2024 at 04.30 pm. (2) Opening of

Technical bid is on Dtd: 15.07.2024 at 5.00pm. (3) Date & Time for

🚵 ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬಾಗಲಕೋಟೆ 587103

OFFICE OF THE DEPUTY COMMISSIONER, BAGALKOTE-587103

Ph: 08354-235091 E-mail: dudc_bgk@yahoo.co.in, Itstaff dudc_bagalkote@yahoo.co.in

ಅಲ್ಪಾವಧಿ ಟೆಂಡರ್ ಪ್ರಕಟಣೆ

E-Proceurement portal ಮುಖಾಂತರ

2000 ರಂತೆ ಬಾಗಲಕೋಟ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮಾನ್ಯ ಮುಖ್ಯ ಮಂತ್ರಿಗಳ

ಅಮೃತ ನಗರೋತ್ಥಾನ ಹಂತ–4 ರಲ್ಲಿಯ ಕಾಮಗಾರಿಗಳಿಗೆ e-protal:

https://kppp.karnataka.gov.in ಮುಖಾಂತರ ಟೆಂಡರನ್ನು ಆಹ್ವಾನಿಸಲಾಗಿರುತ್ತದೆ.

(1) DMA/2023-24/OW/WORK_INDENT15410/CALL-2

(4) DMA/2023-24/OW/WORK INDENT338/CALL-2

Opening of Financial Bid Dtd: 20.07.2024 at 11.00 am.

(2) DMA/2024-25/OW/WORK_INDENT19060 (3) DMA/2023-24/OW/WORK_INDENT532/CALL-2

(5) DMA/2024-25/OW/WORK_INDENT18676

(6) DMA/2024-25/OW/WORK INDENT587

(7) DMA/2024-25/OW/WORK_INDENT563

ಕರ್ನಾಟಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಆದ್ಯಾದೇಶ 1999, ನಿಯಮಾವಳಿಗಳು

ಸಂಖ್ಯೆ:ಜಿನಕೋಬಾ: ನಗರೋತ್ಥಾನ ಹಂತ-4:2024-25

ಜಿಲ್ಲಾ ನಗರಾಭಿವೃದ್ಧಿಕೋಶ, ಬಾಗಲಕೋಟೆ

ವಾ.ಸಾ.ಇ/ಬಾಗಲಕೋಟೆ/58/ದೇಶಪಾಂಡೆಪಬ್ಲಿಸಿಟಿ/2024-25

© WENDT ವೆಂಡ್ಟ್ (ಇಂಡಿಯಾ) ಅಮಿಚೆಡ್ CIN: L85110KA1980PLC003913 ನೋಂದಾಯಿತ ಕಚೇರಿ: ಫ್ಲಾಟ್ ನಂ.105, ಕಾವೇರಿ ಬ್ಲಾಕ್, ನ್ಯಾಷನರ್ ಗೇಮ್ಸ್ ಪೌಸಿಂಗ್ ಕಾಂಸ್ಲೆಕ್ಸ್, ಕೋರಮಂಗಲ, ಬೆಂಗಳೂರು-560047, ಟೆರಿಫೋನ್: +91-4344-405500; ಟೆರಿಫ್ಯಾಕ್ಸ್: +91-4344-405620/405630 ಇಮೇಲ್: investorservices@wendtindia.com ಮೆಸ್ಟೈಟ್: www.wendtindia.com ಸದಸ್ಯರಿಗೆ ಸೂಚನೆ

ಶಪನಿಗಳ ಕಾಯಿದೆ 2013ರ ನಿಬಂಧನೆಗಳು ಮತ್ತು ಅದರಡಿ ಮಾಡಲ್ಪಟ್ಟ ನಿಯಮಗಳು ಹಾಗೂ ಕೆಕ್ಟುರಿಟೀಸ್ ಆ್ಯಂಡ್ ಎಕ್ಟ್ ಜೇಂಡ್ ಬೋರ್ಡ್ ಆಫ್ ಇಂಡಿಯಾ (ಪಟ್ಟಿ ಮಾಡಿದ ಜವಾಬ್ದಾರಿಗಳು ಮತ್ತು ಬಹಿರಂಗಪಡಿಸುವಿಕೆಯ ಆಗತ್ಯತೆಗಳು) ನಿಯಮಗಳು 2015 ಮತ್ತು ಎಜಿಎಂ ನೋಟಿಸ್ನಲ್ಲಿ ಸೂಚಿಸಲಾದ ಹಾರಗಳನ್ನು ನಿರ್ವಹಿಸಲು ಕಾಲಕೊಲಕ್ಕೆ ಹೊರಡಿಸಲ್ಪಟ್ಟ ಸುತ್ತೋಲೆಗಳ ಅನುಸಾರವಾಗಿ **ಸೋಮವಾರ** 22ನೇ ಜುಲೈ 2024ರ ಮಧ್ಯಾಹ್ನ 3.00 ಗಂಟೆಗೆ (ಐಎಸ್ಟ್) ವೆಂಡ್ಸ್ (ಇಂಡಿಯಾ) ಲಿಮಿಟೆಡ್ನ್ ('ದಿ ಕಂಪನಿ') 42ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ('ಎಜಿಎಂ') ವಿಡಿಯೋ ಕಾನ್ಫರೆನ್ಸ್ ('ಏಸಿ') ಅಥವಾ ಇತರೆ ಆಡಿಯೊ ವಿಸುವಲ್ ಮೀನ್ಸ್ ('ಒಎವಿಎಂ') ಮೂಲಕ ನಡೆಸಲು ನಿರ್ಧರಿಸಲಾಗಿದೆ ಎಂಬುದನ್ನು ಸದಸ್ಯರ

ಜಿಎಂನ ಸೂಚನೆ, ವಾರ್ಷಿಕ ವರದಿ ಮತ್ತು ಇತರೆ ವರದಿಗಳು/ ದಾಖಲೆಗಳನ್ನು ('ಎಜಿಎಂ ದಾಖಲೆಗಳು' ುದ್ದುನ್ನಾನ ವಿಧಾನದ ಮೂಲಕ ಕಳುಹಿಸಲಾಗುತ್ತದೆ. ಇ-ಮೇಲ್ ವಿಳಾಸಗಳನ್ನು ತಮ್ಮ ಡಿಪಾಸಿಟ ಶಾರ್ಟಿಸಿಪೇಂಟ್ ಗಳೊಂದಿಗೆ ('ಡಿಪಿಗಳು') ಡಿಮೆಟೀರಿಯಲೈಸ್ಟ್ ಮೋಡ್ನನಲ್ಲಿ ಹೊಂದಿರುವ ಷೇರುಗಳ ಕಥವಾ ಕಂಪನಿಯ ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟ್ (*ಆರ್ಟಿಎ*) ಅಂದರೆ, ಮೆ.ಕೆಫಿನ ೆಕ್ನಾಲಜೀಸ್ ಲಿಮಿಟೆಡ್ನೊಂದಿಗೆ ನೋಂದಾಯಿಸಿಕೊಂಡ ಸದಸ್ಕರಿಗೆ ಮಾತ್ರ ಸೂಚನೆಯನ್ನು ಕಳುಹಿಸಲಾಗುತ್ತರ ವಾಗಿದ್ದರೂ, ದಿನಾಂಕ 7ನೇ ಆಕ್ಟೋಬರ್ 2023ರ ಸೆಬಿ ಸುತ್ತೋಲೆಗೆ ಅನುಗುಣವಾಗಿ ಎಜಿಎಂ ದಾಖಲೆಗ ಪ್ರತಿಯ ಸ್ವೀಕೃತಿಗೆ ಸಂಬಂಧಿಸಿದಂತೆ ಸದಸ್ಯರು ತಮ್ಮ ಫೋಲಿಯೊ ವಿವರಗಳನ್ನು ಸರಿಯಾಗಿ ಉಲ್ಲೇಖಿಸಿ einward.ris@kfintech.com ಅಥವಾ investorservices@wendtindia.com

-ಮೇಲ್ ಕಳುಹಿಸುವಂತೆ ವಿನಂತಿಸಲಾಗಿದೆ. ಎಜಿಎಂ ದಾಖಲೆಗಳನ್ನು ಕಂಪನಿಯ ವೆಬ್ಸ್ಬೆಟ್ <u>www.wendtindia.com,</u> ಸ್ಟಾಕ್ ಎಕ್ಕಚೇಂಜ್ಗಳಾದ ಬಿಎಸ್ಇ ಲಿಮಿಟೆಡ್ನ <u>www.bseindia.com,</u> ನ್ಯಾಷನಲ್ ಸ್ಟಾಕ್ ಎಕ್ಕಚೇಂಜ್ ಆಫ್ ಇಂಡಿಯಾ ಲಿಮಿಟೆಡ್ನ <u>www.nseindia.com</u> ಮತ್ತು ಆರ್ಟಿಪಿನ <u>https://evoting.kfintech.com/</u> ನಲ್ಲಿ ಭ್ಯವಾಗುವಂತೆ ಮಾಡಲಾಗುತ್ತದೆ.

ಬಿಯು ದಿನಾಂಕ 16ನೇ ಮಾರ್ಚ್ 2023 ಮತ್ತು 03ನೇ ನವೆಂಬರ್ 2021ರ ಸುತ್ತೋಲೆಗಳನ್ನು ವೀಕ್ಷಿಸಲ ಭೌತಿಕ ಭದ್ರತೆಗಳನ್ನು ಹೊಂದಿರುವವರು ತಮ್ಮ ಪಾನ್, ಇ–ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ್ನಾಂಕ್ ಖಾತೆಯ ವಿವರ ಒದಗಿಸುವುದನ್ನು ಕಷ್ಟಾಯಗೊಳಿಸಿದೆ ಮತ್ತು ಕಂಪನಿಯಲ್ಲಿ "ಷೇರುಗಳನ ಪೊಂದಿದ್ದು ನೋಂದಣಿ ಅಥವಾ ನಾಮನಿರ್ದೇಶನ ಸೌಲಭ್ಯದಿಂದ ಹೊರಗುಳಿಯುವುದನ ಘೋಷಿಸುವುದು ಕಡ್ಡಾಯಗೊಳಿಸಿದೆ. ಕಂಪನಿ/ಆರ್ಟಿಎಯೊಂದಿಗೆ ತಮ್ಮ ಇ–ಮೇಲ್ ವಿಳಾಸಗಳನ ನೋಂದಾಯಿಸದ, ಭೌತಿಕ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಇ–ಮೇಲ್ ವಿಳಾಸವ ಒಳಗೊಂಡಂತೆ ಕೆವೈಸಿ ವಿವರಗಳ ನವೀಕರಣಕ್ಕಾಗಿ ಫಾರ್ಮ್ ಐಎಸ್ಆರ್-। ಅನ್ನು ಒದಗಿಸುವಂ ನಿನಂತಿಸಲಾಗಿದೆ. ಅವರ ಇ–ಮೇಲ್ ವಿಳಾಸವನ್ನು ನಮೂದಿಸುವ ಮನವಿ ಪತ್ರದ ಸಹಿಯುಳ್ಳ ಪ್ರತಿ –ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ಜೊತೆಗೆ ಪಾನ್ ನ ಸ್ವಯಂ–ದೃಡೀಕರಿಸಿದ ಪ್ರತಿಗಳು, ವಿಳಾಸದ ಪುರಾವ ಮತ್ತು ಷೇರು ಪ್ರಮಾಣಪತ್ರ(ಗಳ) ನಕಲು ಪ್ರತಿಗಳನ್ನು ಕಂಪನಿ/ಆರ್ಟವಿಗೆ 'ವ್ಯಕ್ತಿ ಪರಿತೀಲನೆ' (ಐಪಿವಿ) ಮೂಲ ಅಥವಾ ಅಂಚೆ ಮೂಲಕ ಮೆ.ಕೆಫಿನ್ ಟೆಕ್ಕಾಲಜೀಸ್ ಲಿಮಿಟೆಡ್ನ ವಿಳಾಸ: ಸೆಲೇನಿಯಮ್ ಟವರ್ ಬಿ, ಪ್ರಾಟ ನಂ.31 & 32, ಫೈನಾನ್ಫಿಯಲ್ ಡಿಸ್ಟಿಕ್ಟ್, ನಾನಕ್ಷಮ್ಗಡ, ಸೆರಿಲಿಂಗಂಪಲ್ಲಿ ಮಂಡಲ್, ಹೈದರಾಬಾದ್–500 03 ಇಲ್ಲಿಗೆ ಕಳುಹಿಸಿ ಅಥವಾ ಎಲೆಕ್ಟಾನಿಕ್ ವಿಧಾನದ ಮೂಲಕ <u>einward.ris@kfintech.com</u> ಅಥವ investorservices@wendtindia.com ಗೆ ಇ-ಸೈನ್ ಆಗಿ ಕಳುಹಿಸಿ. ಡಿಮೆಟೀರಿಯಲೈಗ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಮತ್ತು ತಮ್ಮ ಇ-ಮೇಲ್ ವಿಳಾಸ ನೋಂದಾಯಿಸದ ಸದಸ್ಯರು ಎಜಿಎ ವಾಖಲೆಗಳನ್ನು ವಿದ್ಯುನ್ನಾನವಾಗಿ ಸ್ವೀಕರಿಸುವ ಸಂಬಂಧ ಇ–ಮೇಲ್, ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ ಕಮ್ಮ ಡಿಪಿಗಳೊಂದಿಗೆ ನೋಂದಾಯಿಸುವಂತೆ ವಿನಂತಿಸಲಾಗಿದೆ.

ಮೋಟ್ ಇ–ವೋಟಿಂಗ್ ಮತ್ತು ಎಜಿಎಂ ಸಮಯದಲ್ಲಿ ಇ–ವೋಟಿಂಗ್ ಮೂಲಕ ಎಜಿಎಂ ನೋಟಿಸ್ನನಲ್ಲಿ ಸೂಚಿಸಲಾದ ಎಲ್ಲಾ ನಿರ್ಣಯಗಳ ಮೇಲೆ ವಿದ್ಯುನ್ಯಾನವಾಗಿ ತಮ್ಮ ಮತಗಳನ್ನು ಚಲಾಯಿಸಲ ಸದಸ್ಪರಿಗೆ ಸೌಲಭ್ಯ ಒದಗಿಸಲಾಗುತ್ತದೆ. ವಿಸಿ/ಒಎವಿಎಂ ಮೂಲಕ 42ನೇ ಎಜಿಎಂನಲ್ಲಿ ಭಾಗವಹಿಸಲ ಮತ್ತು ವಿದ್ಯುನ್ಥಾನವಾಗಿ ಮತ ಚಲಾಯಿಸಲು ಸದಸ್ಯರಿಗೆ ವಿವರವಾದ ಸೂಚನೆಗಳು ಎಜಿಎಂ ನೋಟಿಸ್ನ್ಯ ಮತ್ತು ಕಂಪನಿಯ ವೆಬ್ಸ್ಟೆಟ್ನಲ್ಲಿ ಲಭ್ಯವಿರುತ್ತವೆ.

. 5ನೇ ಏಪ್ರಿಲ್ 2024ರಂದು ನಡೆದ ನಿರ್ದೇಶಕರ ಮಂಡಳಿ ಸಭೆಯು 2023–24ನೇ ಹಣಕಾಸು ವರ್ಷಕ್ಕಾ ಕಂತಿಮ ಲಾಭಾಂಶ ರೂ.10ರ ಪ್ರತಿ ಷೇರಿಗೆ ರೂ.30/–ನ್ನು ಸದಸ್ಯರ ಅನುಮೋದನೆಗಾಗಿ ಶಿಫಾರಸ್ಸು ಮಾಡಿದ ಮೇಲೆ ಹೇಳಿದ ಸೆಬಿ ಸುತ್ತೋಲೆಗಳ ಪ್ರಕಾರ ಷೇರುಗಳನ್ನು ಹೊಂದಿರುವ ಸದಸ್ಯರು ಯಾವುದೇ ವಿನಂತಿಗಳನ ಪಕ್ರಿಯೆಗೊಳಿಸುವ ಮೊದಲು ಬ್ಯಾಂಕ್ ವಿವರಗಳು ಮತ್ತು ನಾಮನಿರ್ದೇಶನ ವಿವರಗಳನ್ನು ಒಳಗೊಂಡಂತೆ ತವ ಪಾನ್, ಕಿವೈಸಿ ವಿವರಗಳನ್ನು ನವೀಕರಿಸಬೇಕಾಗುತ್ತದೆ. ಭೌತಿಕ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಆರ್ಟಿಎ/ಕಂಪನಿಯೊಂದಿಗೆ ನೋಂದಾಯಿಸುವಂತೆ ವಿನಂತಿಸಲಾಗಿದ ಥಾರ್ಮ್ ಐಎಸ್ಆರ್−1, ಫಾರ್ಮ್ ಐಎಸ್ಆರ್−2 ಮತ್ತು ಫಾರ್ಮ್ ಎಸ್ಹೆಚ್−13/ಫಾರ್ಮ್ ಐಎಸ್ಆರ್− ನ್ನು ಸರಿಯಾಗಿ ಭರ್ತಿ ಮಾಡಿ ಬ್ಲಾಂಕ್ ಖಾತೆ ಸಂಖ್ಯೆ, ಬ್ಲಾಂಕ್ ನಹೆಸರು, ಶಾಖೆಯ ಹೆಸರು, ಪಾನ್ ನ ಸ್ವಯಂ ಸೃಢೀಕರಿಸಿದ ಪ್ರತಿಗಳೊಂದಿಗೆ ಸರಿಯಾಗಿ ಸಹಿ ಮಾಡಲಾದ ಮನವಿ ಪತ್ರ, ವಿಳಾಸದ ಪುರಾವೆ, ರದ್ದಾದ ಚೆ ರಿತ್ತು ಷೇರು ಪ್ರಮಾಣಪತ್ರ(ಗಳ) ನಕಲು 'ವ್ಯಕ್ತಿ ಪರಿಶೀಲನೆ' (ಐಪಿವಿ) ಮೂಲಕ ಅಥವಾ ಮೆ.ಕೆಫಿನ್ ಟೆಕ್ನಾಲಜೀಸ ಲಿಮಿಬೆಡ್ ವಿಳಾಸ: ಸೆಲೇನಿಯಮ್ ಟವರ್ ಬಿ, ಪ್ಲಾಟ್ ನೆಂ.31 & 32, ಫೈನಾನ್ಫಿಯಲ್ ಡಿಸ್ಟಿಕ್ಟ್, ನಾನಕ್ಷಮ್ಗ ಸೆಲಲಿಂಗಂಪಲ್ಲಿ ಮಂಡಲ್, ಹೈದರಾಬಾದ್–500 032 ಇಲ್ಲಿಗೆ ಪೋಸ್ಟ್ ಮಾಡಿ ಅಥವಾ ಇ–ಸೈನ್ನನೊಂದಿ ಮೋಡ್ einward.ris@kfintech.com ಅಥವಾ investorservices@ wendtindia.com ಗೆ ಕಳುಹಿಸಿ. ಸುರಕ್ಷಿತ ರೀತಿಯಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಲಾಭಾಂಶವು ನೇರವಾ ಡಿಟ್ ಆಗಲು ಡಿಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ತಮ್ಮ ಡಿಪಿಗಳೊಂದಿಗ

್ಕಂಕ್ ಖಾತೆಯ ವಿವರಗಳನ್ನು ನವೀಕರಿಸಬೇಕಾಗುತ್ತದೆ. ನೇ ಏಪ್ರಿಲ್ 2020ರಿಂದ ಜಾರಿಗೆ ಬರುವ ಲಾಭಾಂಶದ ಆದಾಯವು ತೆರಿಗೆಗೆ ಒಳಪಟ್ಟು ಷೇರುದಾರರಿ ಸಿಗಲಿದೆ. ಹಾಗಿದ್ದರೂ, ಸದಸ್ಯರು ತಮ್ಮ ವಸತಿ ಸ್ಥಿತಿ, ಪಾನ್ ಮತ್ತು ಪ್ರವರ್ಗದ ವಿವರಗಳನ್ನು ಆದಾಯ ತೆರಿಗೆ ಕಾಯಿದೆ 1961ರ ಪ್ರಕಾರ ಸೂಕ್ಷ ದರದಲ್ಲಿ ತೆರಿಗೆಯನ್ನು ಕಡಿತಗೊಳಿಸಲು ಅಥವಾ ತೆರಿಗೆ ಕಡಿತದಿಂದ ವಿನಾಯಿತಿ ಪಡೆಯಲು, ನಿಮ್ಮ ಡಿಪಿಯೊಂದಿಗೆ ಭೌತಿಕ ರೂಪದ ಮತ್ತು ಡಿಮ್ಯಾಟ್ ರೂಪದ

ಷೇರುಗಳಿದ್ದಲ್ಲಿ ಆರ್ಟಿಎ/ಕಂಪನಿಯೊಂದಿಗೆ ನವೀಕರಿಸುವಂತೆ ವಿನಂತಿಸಲಾಗಿದೆ. ಅರ್ಜುನ್ ರಾಜ್ ಪಿ

ಸ್ಥಳ: ಬೆಂಗಳೂರು